

ಹರಿಹರ್ತ್ವ ಕಾಲ

ಶಿಷ್ಯವ ಮನೆಣಾತ #16

- V. ಎರಡನೇ ಹಸ್ತದಿಂದ ಮೂರನೇಯದಕ್ಕೆ (ಮುಂದುವರೆಯುವದು).
- X. ಹೆರೋದನ ಕೈತ್ರದಿಂದ ಯೀಸುವಿನ ವರ್ಗಾವಚಣ (ಮತ್ತು ಹಿಂದಿರಿದ್ದು) (ಮುಂದುವರೆಯುವದು).
2. ಬದು ಸಾಬಿರ ಜನಲಿಗೆ ಅಹಾರ ಸಿಡಿದ್ದು (ಮತ್ತಾಯ 14:13-21; ಮಾರ್ಕ 6:33-44; ಲಾಕ 9:11-17; ಯೋಹಾನ 6:2-14).
 3. ಸಿಲನ ಮೇಲೆ ನಡೆದದ್ದು (ಮತ್ತಾಯ 14:22-36; ಮಾರ್ಕ 6:45-56; ಯೋಹಾನ 6:15-21ಎ).
- Y. ಜೀವದ ರೊಟ್ಟಿಯ ಕುಲತು (ಹೆತ್ತನ ಅಲಕೆ) (ಯೋಹಾನ 6:21ಇ-71).

ಪೀಠಿಕೆ

ಈ ಹಾರವು ಬದು ಸಾಬಿರ ಗಂಡನಲಿಗೆ ಉಂಟಾಡಿಸಿದ್ದು ಎಂಬ ಯೀಸುವಿನ ಬಲು ಗುರುತರವಾದ ಅಧ್ಯಾತ್ಮಾಯದೊಂದಿಗೆ ಘೂರಂಭಿಸಾಗುತ್ತದೆ. ಇದು ಯೀಸುವಿನ ಬಲು ಮುಖ್ಯವಾದ ಜೀವಕರವಾದ ರೊಟ್ಟಿಯ ಮೇಲಾನ ತಹಂಗವನ್ನು ಒಳಗೊಂಡಿರುವುದಾಗಿದೆ. ವೇದಲನೆಯದು ಅತನೆ ಇವಲೋಕದ ಸೇವೆಯಲ್ಲ ಉತ್ಸಾಹವಾಗಿರುವಂಥದ್ದು; ಎರಡನೆಯದು ನಂಜಿನ ಒಂದು ಅತಿ ಕೀಳುತ್ತರದ ಕ್ಷಣ.

ಈ ಹಾರದಲ್ಲಿ, ಎರಡು ಮಾತುಗಳ ಮೇಲೆ ನಾವು ಲಕ್ಷ್ಯಹರಿಸುವಾ. ಹೊದಲ ಪದವು “ಪಲಿಂಕ್ಕೆ” ಅಗಿದೆ. ಯೀಸು ಜನರ ಗುಂಪಿಗೆ ಉಂಟಾಡುವಾಗ, ಅತನು ಫಿಂಪ್ಪಿಸಿಗೆ, “ಇವರ ಉಂಟಕ್ಕೆ ನಾವು ಎಣಿಂದ ರೊಟ್ಟಿಯನ್ನು ತೊಂಡು ತರೋಣ?” (ಯೋಹಾನ 6:5) ಎಂದು ಕೇಳಿದನು. ಕರೆನು ಅತನನ್ನು “ಪಲಿಂಕ್ಕಿನಲೀಂದು” ಈ ಮಾತನ್ನು ಕೇಳಿದನು ಎಂದು ಯೋಹಾನನು ಬರೆಯುತ್ತಾನೆ (ಯೋಹಾನ 6:6; ಒತ್ತಿ ಹೇಳಿದ್ದು ನನ್ನದು). ಶ್ರೀನೃಸ್ತನ ಅನಂತರದ ಬದಲಾಯನುವಿಕೆಯ ತನ್ನ ಅಪೂರ್ವನ್ನಾಗಿ ಹೊತೆ ಪಲಿಂಕ್ಕೆಯು ಹಾಗೆಯೇ ಉಂಡವರೆಂದಿಗೂ ಇರುವುದಾಗಿತ್ತು.

ಎರಡನೆಯ ಪದವು “ಬಿಶ್ವಾಸ” ಅಥವಾ “ನಂಜಕೆ” ಜೀವಕರವಾದ ರೊಟ್ಟಿಯ ತಹಂಗದಲ್ಲಿ, “ನಂಬು” ಎಂಬ ಪದವು ತಿರುಗಿ ತಿರುಗಿ ಸಿಕ್ಕುಪುದಾಗಿದೆ (ಯೋಹಾನ 6:29, 35, 36, 40, 47). ಯೀಸು ನಂಜಕೆಯ ಅವಶ್ಯಕತೆಯನ್ನು ಹೆಚ್ಚಾಗಿಯೇ ಒತ್ತಿ ಹೇಳಲು ಅರಂಜಸಿದನು ಎಂಬುದನ್ನು ನಾವು ಕಂಗಾಗಲೀ ಗಮನಿಸಿದ್ದೇವೆ.¹

ತನ್ನ ಹಿಂಬಾಲಕರು ನಿಜವಾಗಿಯಾ ಅತನನ್ನು ನಂಜದ್ವಾರೇ ಇಲ್ಲವೇ ಎಂಬುದನ್ನು ಬಗೆದು ನೊಳಿತುದಿಕ್ಕಾಗಿ ಅವರನ್ನು ಪಲಿಂಕ್ಕಿಸುವ ನಂಬಿಯವ ಬಂದಿತು. “ಪಲಿಂಕ್ಕೆ” ಮತ್ತು “ನಂಬು” ಎಂಬ ಪದಗಳು ಈ ಹಾರದಲ್ಲಿ ತುತ್ತಿ ಘಟನೆಗೂ ಸಿಕ್ಕುಪುದಿಲ್ಲ ಆದರೆ ಕರೆನನ್ನು ಹಿಂಬಾಲನುಪುದಾಗಿ ಪ್ರತಿಹಾದಿಸುವವರ ತುತ್ತಿ ಘಟನೆಯು ನಂಜಕೆ ಪಲಿಂಕ್ಕೆಯಂದ ನುತ್ತುವರೆದವರಾಗಿರುತ್ತಾರೆ.

**పుల్లగావఱనల్ల ఒరిచ్చే
(మత్తాయ 14:13-21; మాక్ 6:33-44;
లాక 9:11-17; యోహాన 6:2-14)**

నమ్మ కిందిన కారవన్న ముగినుత్తిర్శంతే, యీఎను గాలాయ నముద్రద శ్రవణద దండయిఁగే దోషియ మూలక తన్న అప్పొన్తులరేఁడనే త్వయాపినలు బయసిదను (మాక్ 6:30-32; నోఎడిల మత్తాయ 14:13; యోహాన 6:1).² అవలరువ త్వయేళచు బేట్టిదా - యిఱాపు ఎంబ కేనలన కజ్ఞగజగే కత్తిరపాగియవ అరణ్య త్వయేళవాగిత్తు (లాక 9:10).

అవరు ఆ దండయిన్న తలుహిఁడఁనే, నూరాయ జనరు అల్ల సేలదరు త్తి నిబిషక్కు హేష్టుత్తు ఇరువ జనర గుంపు అవరన్న నుత్తువరేయఁ. ³ క్రీత్తును త్రీపి యింద “కండు కనికరహష్యము.” ఒందథాడల్ల ఆతను అవరన్న ముణ్ణ అవర రోగ గళన్న వాసిమాడలారంభసిదను (మత్తాయ 14:14; మాక్ 6:34; లాక 9:11).

ఫిల్హానవు డరిచ్చినల్లప్పద్మా: “నిన్న అపక్కతెగళన్న పూర్ణమపుడత్తారి⁴ నవ్వన్న నిఁఁను నంబుపెయ్యా?”

కోత్తు ఏలదంతే గుంపు బెళ్లియపుదక్కే ఆరంభసి నావిర సంబ్యియన్న ముణ్ణతు (లాక 9:14) పల్ళశ్శేయ ఆరంభవాయఁ:

ఫిగిరలాగి యీఎను కళ్ళేత్తి నోఎడిధాగా, బము జనర గుంపు తన్న బింబాపుదన్న కండు “అవర లాటక్కే నాచు ఎల్లంద హేష్టియన్న కేందు తరోణమ?” ఎందు హిఅష్టపన్న కేళిజదను. తాను మాడబేఁకెందిదధ్య తనగే తిజదిద్దరూ అవనన్న పల్లశ్శిసుపుదక్కే ఈ మాతన్న కేళిజదను (యోహాన 6:5, 6).

అదక్కే హిఅష్టపు యీఎను తన్న నామథాయపన్న ఎపినువదక్కే పల్లశ్శిసుత్తిద్దానే ఎందు కేందు “ఒబైష్టివిగే స్ప్లై స్ప్లై సిక్కుబేంకాదరే జన్మయు కణద హేష్టియు నాలదు ఎందను” (యోహాన 6:7).

ఆదాద స్ప్లై హొత్తినల్ల ఆదే పల్లశ్శేయు లుళద అప్పొన్తులలిగు కొడల్పుణ్ణఁ:

సంజీయాదాగ తిష్యయ ఆతన బింబి బందు జద అడవి. తఁగ కోత్తు కేందయఁ. ఈ గుంపిగే అష్టణీ కేండు. అవరు కళ్ళ పజ్ఞగే కోగి ఆకార పదాథగాళన్న కేందుకైశ్శు ఎందు హేళలాగి యీఎను అవరు హోగువదు అగర్తువిల్ల; నిఁఁచే అవలగి లాటక్కే కోడిల అందను (మత్తాయ 14:15, 16).

ఆ జనలగి “లాటక్కే కేండిల” ఎంబ యీఎనుబిన ఆళ్ళియల్ల తమ్ములువ నంపమన్నులగళ యోగ్యతెయిన్న నోఎడువ అవర పల్లశ్శేయ ఇరుపుదన్న ఆ కన్సేరడు జన కండరు.⁶ అవరు తమ్ముల్ల యావదే ఒదగినుబికేయు ఇరాల్ల ముత్త ఆ దొడ్డ గుంపిగే ఆ బాలకన తిను మాత్ర లభ్యవిత్తు (మత్తాయ 14:17).

ఇరుగాళ నిల్లసిద్దన్ను, నత్తెవనన్న ఎజ్జిసిద అనోఇ అష్టికాయిగాళన్న కండను మాడిద్దన్న శిష్యయ నోఎడ్డరు ఎంబుదన్న నెనపినల్లడిల. ఈ సందభాడల్ల, ఆతను రోగియన్న స్ఫోమాడిద్దన్న అవరు నోఎడరు. ముందె, యీఎను ఇత్తేజిగే

ಅವರೂ ಅಧ್ಯಾತ್ಮಗಳನ್ನು ಮಾಡುವಲ್ಲ ನಮ್ಮರಾಗುವಂತೆ ಮಾಡಿದನು (ಮತ್ತಾಯ 10:1). ಇಬ್ಲೇಪುಗಳು ಇದ್ದಾಗ್ಯಾ, ಒಂದು ಮುಕ್ಕಿಯಷ್ಟು ರೊಣ್ಣ ಹಾಗೂ ಬೀಳನುಗಳಂದ ಬದು ನಾಬಿರ ಗಂಡನರು ಅದರೆಡನೆ ಹೆಂಗಸರು ಮತ್ತು ಮಕ್ಕಳಿಗೆ ಉಳಿಸುವುದನ್ನು ಭಕ್ತಿಗಳಂಡ ಯಾವುದಾದರೂ ಅಧ್ಯಾತ್ಮಗಳನ್ನು⁷ ಯೇನು ಮಾಡಬಲ್ಲನೇ ಎಂದರ್ಥ ಮಾಡಿಕೊಳ್ಳುವದು ಅವಲಗೆ ಕಷ್ಟಕರವಾಗಿತ್ತು.

ಅಲ್ಲವಾದ ಆಹಾರ ನಾಮಾರ್ಥಿಯನ್ನು ಕೈಯಲ್ಲ ತೆಗೆದುಕೊಂಡು, ಕೇವಲ ಬದು ರೊಣ್ಣ ಮತ್ತು ಎರಡು ಜಿಕ್ಕ ಬೀಳನುಗಳನ್ನೇ ಮೂಲವಾಗಿಟ್ಟುಕೊಂಡು ಉಂಟಕೊಳ್ಳುವ ಯೇನು ಅ ಜಿನರನ್ನು ಹುಳ್ಳನ ಮೇಲೆ ಕೂಲಿಸಿ ಎಂದು ಹೇಳಿದನು (ಮತ್ತಾಯ 14:19). ಹೀಗೆ ಆ ಪರಿಣಾಮ ಅಲ್ಲ ಉಪನ್ಯಾಸಿತವಿದ್ದ ಪ್ರತಿಯೊಳ್ಳಿಗೂ ವಿಸ್ತೃತಿನಲ್ಲಿಟ್ಟು. ಶಿಷ್ಯರು ಮತ್ತು ಜಿನರ⁸ ಗುಂಪು ಶಿಕ್ಷನ ಆಳಿಯಂತೆ ಮಾಡಲು ಕೇವಲ ಸಂಜಕೆಯನ್ನು ಇಟ್ಟರೆ ನಾಶು.

ಹರೀಕ್ಷಯ ಹರಿಣಾಮಗಳು: ಉಳಿಟ ಮತ್ತು ತಪ್ಪ ಗ್ರಹಿಕೆ

ನಾವು ಹರೀಕ್ಷಯನ್ನು ತೆಗೆದುಕೊಳ್ಳುವಾಗ, ಹರೀಕ್ಷಯ ಹರಿಣಾಮವನ್ನು ಕೇಳಲು ನಾಮಾನ್ಯವಾಗಿಯೇ ಕುತ್ತಾಹಲವುಳ್ಳವಾಗಿಯತ್ತೇವೆ. ಈ ಪ್ರತಕರಣದಲ್ಲ, ಅಲ್ಲ ಉಪನ್ಯಾಸಿತಂದ್ದುವರ ನಂಜಕೆಯ ಬಹುಮಾನಿತವಾಯಿತು: ಒಬ್ಬ ಬಾಲಕನಿಗೇಳನ್ನು ವಾಗಿದ್ದಂತಹ ತಿನಿನು ಎಲ್ಲಾಲಿಗೂ ಆಯಿತು. ನಿಲವೆಲ್ಲರೂ ನಾಬಿರಾರು ಹಸಿದ ಜಿನರನ್ನು ಕೃತ್ಯಿಪಡಿಸಬಹುದು.⁹

ಅವರೆಲ್ಲರೂ ಉಳಿಟಮಾಡಿ ಕೃತ್ಯಾದರು. ಬಿಕ್ಕತುಂಡಗಳನ್ನು ಕೂಡಿನಲಾಗಿ ಹನ್ನೆರು ಹುಟ್ಟಿ ತುಂಜತು. ಉಳಿಟಮಾಡಿದರರು ಹೆಂಗಸರೂ, ಮಕ್ಕಳೂ ಅಲ್ಲದೆ ಗಂಡಸರೇ ಹೆಣ್ಣು ಕಡಿಮೆ ಬದುನಾಬಿರ ಮಂದಿ (ಮತ್ತಾಯ 14:20, 21; ಎಲ್ಲವನ್ನು ನೋಡಿಲ ಮಾರ್ಕ 6:41-44; ಲಕ್ಷ 9:16; ಯೋಹಾನ 6:12).

ಭೋಜನಪು ಅಹಲ್ವಾದಕರವಾಗಿತ್ತು¹⁰ - ಆದರೆ ಆ ಉಳಿಟಪೂರ್ವ ಕೂಡ ಹರೀಕ್ಷಯ ಒಂದು ಭಾಗವೇ: ಯೇನುವನ್ನು ಮತ್ತು ಆತನ ನೇವೆಯನ್ನು ಹೇಗೆ ಗ್ರಹಿಸಿಕೊಳ್ಳುವುದರಲ್ಲ ಅವರು ಬಿಫಲರಾದರು. ಭಾವೋಂದ್ರೇಕಿತರಾದ ಅವರು ಒಬ್ಬಿಲಗೊಬ್ಬರು, “ಲೋಕಕ್ಕೆ ಬರಬೇಕಾದ ಪ್ರವಾದಿಯು”¹¹ ಈತನೇ ನಿಜ ಎಂದು ಹೇಳಿಕೊಂಡರು (ಯೋಹಾನ 6:14). ಅವರು ಎದರುನೋಡುತ್ತಿರುವನು ಈತನೇ ಅಗಿದ್ದನ್ನು!¹² ಮೊದಲನಿಂದಲೂ “ಆತನನ್ನು ಹಿಡುಕೊಂಡ ಹೋಗಿ ಅರನನ್ನಾಗಿ ಮಾಡಬೇಕು” (ಯೋಹಾನ 6:15) ಎಂಬ ಯೋಜನೆಯು ಅವಲಿಗಿತ್ತು.

ಆತನನ್ನು “ಅರನನ್ನಾಗಿ ಮಾಡಬೇಕು”? ಆತನು ಹುಟ್ಟು ಅರನನ್ನಾಗಿದ್ದವನು (ಮತ್ತಾಯ 2:2)¹³ - ಆದರೆ ಇಹಲೋಕದ ಅರನನು; ಅವರ ಪ್ರೌಣಿಗಳ ಬಿರುದ್ದ ದೊಂಬಯಿನ್ನು ಬಾಲಿಸುವ ಅರನನ ಯಿಹಾದಿಗಳ ಜಿನತ್ವಿಯ ಅಂಶವು ಜಿನರ ಮನದಲ್ಲ ಇತ್ತು. ಯೇನುವಿನ ಇತ್ತೀಚಿನ ಅಧ್ಯಾತ್ಮಕಾರ್ಯವು ಅವರ ಕಲ್ಪನೆಗೆ ಕಿಷ್ಟಿ ಹತ್ತಿಂತಿ: ಆತನು ಸ್ವೇಷದ ಮೇಲೆ ಕೇವಲ ಸ್ವೇಣಾಧಿಕಾರಿಯಾಗಿರಲಾರನು ಆದರೆ ಆತನು ನೇನೆಗೆ ಆಹಾರವನ್ನು ಒದಗಿಸುವ ಮೂಲಕ ನೇನಾಧಿಭತ್ತಿಯೂ ಅಗಿರುವಂಥ ಕಾರ್ಯನಿರ್ವಹಿಸುವನು! ಆತನನ್ನು ಇಹಲೋಕದ ಅರನನೆಂದು ಸ್ವೀಕರಿಸಿ ತಮ್ಮ ಆತ್ಮೀಕ ಅರನನೆಂದು ಅಂಗೀಕರಿಸಿದೆ ಇರುವರು ತಿರನ್ನೆಲ್ಲಿಸಿರುವದಕ್ಕೆ ನಮಾನವಾದದ್ದು ಎಂದು ಅಧ್ಯೇಸಿಕೊಳ್ಳುವಲ್ಲ ಅವರು ಬಿಫಲರಾದರು.

ಅವರ ಆಶಯವನ್ನು ಅಲಿತುಕೊಂಡು, ತನ್ನ ಶಿಷ್ಯರನ್ನು¹⁴ ಹೋರಕ್ಕೆ ಕಂಡುವ ಮತ್ತು ಜಿನರ ಗುಂಪನ್ನು ಕಂಡುವ ಮೂಲಕ ಶಿಕ್ಷನ ಅವರ ಯೋಜನೆಗಳನ್ನು ಭಂಗಮಾಡಿದನು.¹⁵ ನಂತರ, ಆತನು ದುಃಖತನಾಗಿ¹⁶ ವಿಕಾಂಗಿಯಾಗಿರುವುದಕ್ಕಾಗಿ ಮತ್ತು ಹ್ರಾಧನೆಗಾಗಿ

ಹತ್ತಿರದಿಲ್ಲದ್ದ ಬೆಳ್ಟವನ್ನು¹⁷ ಹತ್ತಿದನು (ಮತ್ತಾಯ 14:22, 23; ಮಾರ್ಕ 6:45, 46; ಯೋಹಾನ 6:15-17).

ಜರುಗಾಜಿಯ ಸಮುದ್ರದ ಮೇಲನ ಪರಿಣ್ಯಾಸ

(ಮತ್ತಾಯ 14:22-33; ಮಾರ್ಕ 6:45-52; ಯೋಹಾನ 6:15-21)

ಯೇಂನು ತನ್ನ ಶಿಷ್ಯರಿಗೆ ದೋಷಿಯನ್ನು ಹತ್ತಿ ಕಹೆನೋಂಬಿಗೆ ಹೊಳಗಲು ಹೇಳಿದಾಗ, ಅತನು ಕಳಹಿಸಿದ ಗುಂಪಿನ ಜೊತೆ ಅತನೂ ಸೇಲಕೂಳುವದನ್ನು ಅವರು ಸ್ವಷ್ಟವಾಗಿ ಎದರುನೋಡುವರಾಗಿದ್ದರು (ಯೋಹಾನ 6:17). ಅವರು ಹತ್ತಿರದ ದಂಡೆಯಲ್ಲಿಯೇ ಕಾಲಕರಣಮಾಡಲು ಬಯಸಿರಲು ಬಹದು; ಅವರು ಸ್ವಲ್ಪ ಅಂತರದಿಲ್ಲ ನುತ್ತಾಡುತ್ತಿರಬಹುದು ಮತ್ತು ಕಾಯುತ್ತಲೂ ಇರಬಹುದು. ಕರ್ನನು ಭಾರದಿದ್ದಾಗ್, ಅವರು ಸಮುದ್ರವನ್ನು ದಾಖಲುದನ್ನು ನಿಲರವಾಗಿ ಆರಂಭಿಸಿದರು.

ನಂಬಿಕೆಯು ಪರಿಣ್ಯಾಸಭ್ರಾಟ್ಯಾದ್ದು: “ನಿಮ್ಮನ್ನು ಸಂರಕ್ಷಿಸುವುತ್ತಾಗಿ ನನ್ನನ್ನು ಸಂಬಂಧಿಸಿ?”

ನಮುದ್ರವನ್ನು ಸುಮಾರು ಅಧಿಕ ದಾಣದ ಮೇಲೆ,¹⁸ ಅವರ ದೋಷಿಯು ಒಂದು ತರ್ಕಣದ ಜರುಗಾಜಿಯಂದ ಸೀಲನ ಮೇಲ್ಮೈಗೆ ಹೊಡಿಯಲ್ಪಟ್ಟಿತು.¹⁹ “ಇದಲ್ಲದೆ ಜರುಗಾಜಿನುವುದಲಿಂದ ಸಮುದ್ರಪು ಅಲ್ಪಾಲ ಕಲ್ಪಾಲವಾಯಿತು” ಎಂದು ಯೋಹಾನನು ಬರೆಯಿತ್ತಾನೆ (ಯೋಹಾನ 6:18). “ದೋಷಿಯ ... ತೆರೆಗಳ ಬಹಿತಕ್ಕೆ ಸೀಕ್ಕಿ ಬದ್ದಾಡುತ್ತಿತ್ತು” ಎಂದು ಮತ್ತಾಯನು ಸೇಲನುವವನಾಗಿದ್ದಾನೆ (ಮತ್ತಾಯ 14:24). ಹೀಗಾಗಿ, ಅವರ ದೋಷಿಯು ಸುರುಜನುತ್ತಿತ್ತು ಮತ್ತು ಅವರು ನುತ್ತಲು ಆರಂಭಿಸಿದರು (ಮತ್ತಾಯ 14:24; ಮಾರ್ಕ 6:48). ನಿರ್ನಾಯಕ ದಾಖಲು ಯಾವ ಮಾರ್ಗವನ್ನು ಕಾಣದೆ ಅವರು ತಾನುಗ್ರಹಿತಿರುಗಿದರು,²⁰ ಅವರ ಪ್ರಯಾನ ಮತ್ತು ನಿರಾಶೆಯನ್ನು ನಾವು ಕೇಂದ್ರ ಉಹಿಸಿಕೊಳ್ಳಬಹುದು. ತಿರುಗೋಂದಾಚರ್ತೀ ಅವರ ಸಂಜಕೆಯ ಪರಿಣಾಮಗಾಯಿತು.²¹ ಜರುಗಾಜಿ ನಿಲ್ಲುವ ಮುಸ್ತಾಪೆಯೇನು ಅವರನ್ನು ಜಿಸುತ್ತಿದ್ದನು,²² ಅದರೆ ಈ ಸಂದರ್ಭದಲ್ಲಿ ಅತನು ಅವರ ಸಂಗಡ ಇಲ್ಲ. ಈ ಸಮಯದಲ್ಲಿ ಅತನು ಅವಲಿಂದ ಅನತಿ ದೂರದಿಲ್ಲದ್ದಾನೆ.

ತೀಕ್ಷ್ಣನು ಅವಲಿಂದ ಮೃಷಾಯಷ್ಟು ದೂರದಿಲ್ಲದ್ದಾಗಿಲೂ ಕಾಡಾ, ಅತನು ಅವರ ಜಕ್ಷಣೆ ಬಗೆಗೆ ಅಲಿತಪನಾಗಿದ್ದನು. ಮಾರ್ಕನು ಹೀಗೆ ಬರೆಯಿತ್ತಾನೆ:

ಅತನು ಜನರಿಗೆ ಅಪ್ಪಣಿಕೊಟ್ಟ ನಂತರ ಷಾರ್ಥನೆ ಮಾಡುವುದಕ್ಕಾಗಿ ಬೆಳ್ಟಕ್ಕೆ ಹೊಳದನು. ಹೊತ್ತುಮುಖಗಿದ ಮೇಲೆ ದೋಷಿ ಸಮುದ್ರದ ಸಂದರ್ಭದಲ್ಲಿ ಇತ್ತು: ಯೇಂನು ಒಬ್ಬನೇ ದಡದಿಲ್ಲದ್ದನು. ಗಾಜಿಯು ಎದುರಾಗಿ ಜಳಣತ್ವಿದ್ದಿಲಿಂದ ಶಿಷ್ಯರು ಮಂಟಪಾಕಿ ಬದ್ದಾಡುತ್ತಿರುವುದನ್ನು ಅತನು ಕಂಡು ಹೆಚ್ಚಿ ಕಡಿಮೆ ರಾತ್ರಿಯ ನಾಲ್ಕನೆಯ ಜಾವದಲ್ಲಿ ಸಮುದ್ರದ ಮೇಲೆ ನಡೆದು ಬಂದನು ... (ಮಾರ್ಕ 6:47, 48; ಒತ್ತಿ ಹೇಳಿದ್ದು ನಷ್ಟಿಯು).

ಸೀಲನ ಮೇಲೆ ನಡೆಯುವುದು ಯೇಂನಬಿಗೆ ಜೆನ್ನಾಗಿ ತಿಜಿದಿರುವಂತೆ ಒಂದು ಅಧ್ಯಾತ್ಮಕಾರ್ಯವಾಗಿದೆ ಇದನ್ನು ನಿನ್ನ ಮನದಲ್ಲಿ ಜಿತಿಸಿಕೊಂಡಾಗ, ನಾಮಾನ್ಯವಾಗಿ, ಜಿತಿತವಾಗುವಂತೆ, ಶಾಂತವಾದ ಮೃದುವಾದ ಮೃಷಾಯ ಮೇಲೆ ಕಾಣಡುವನು ಎಂದು ಕಳ್ಳಿಸಿಕೊಳ್ಳಿದಿಲ. ಬದಲಾಗಿ, ಅತನು ಜರುಗಾಜಿಯ ಹೊಡಿತೆದ ಸಮುದ್ರದ ಮೇಲೆ ಬರುತ್ತಿದ್ದಂತೆ ಮೇಲಕ್ಕೂ ಕೆಳಕ್ಕೂ ತೂಗಾಡುವ - ದೋಷಿಯ ಮೇಲಕ್ಕೆ ಮುಕುಟ ಮತ್ತು ಹೊಳ್ಳಿದ ಮಧ್ಯ ತೆರೆಗಳು ಎಂದು ಉಹಿಸಿಕೊಳ್ಳಲಿ.

ತೀಕ್ಷ್ಣನು ದೋಷಿಯ ಹತ್ತಿರಕ್ಕೆ ಬರುತ್ತಿದ್ದಂತೆ - ಬಹುಶಃ ಬಿಳುತುಬೆಳ್ಳಿನಲ್ಲ ಶಿಷ್ಯರು

ಅತನೆಂದು ಕಂಡುಕೊಂಡರು. ಅತನ್ ಅನಿಲೀಕ್ಷಿತವಾದ ಕಾಣಿಸಿಕೊಳ್ಳುವಿಕೆಯು ಜರುಗಾಜಗಿಂತ ಹೇಜ್ಜಿ ಅವರನ್ನು ಹೆದಲಿಸಿತು.²³ “ನಮುದ್ರ ಮೇಲೆ ನಡೆಯುವ ಅತನನ್ನು ಶಿಷ್ಯರು ನೋಡಿ ‘ಭಾರತವೆಂದು’²⁴ ತತ್ತ್ವಲಿಸಿ ಭಯದಿಂದ ಕಾಗಿದರು” (ಮತ್ತಾಯ 14:26; ಮಾರ್ಕ 6:49, 50). “ದೈಯರಾಗಿಲ, ನಾನು; ಅಂಜಹೇಡಿಲ್” ಎಂದು ಹೇಳುವ ಮಾಲಕ ಯೇನು ಅವರ ಭಯವನ್ನು ಶಾಂತಮಾಡಿದನು (ಮತ್ತಾಯ 14:27; ನೋಡಿಲ ಮಾರ್ಕ 6:50; ಯೋಹಾನ 6:20).

ನಂತರ, ನಾವು ಮತ್ತಾಯ 14ರಿಣಿ ಹೇತುನು ನಿಲನ ಮೇಲೆ ನಡೆದ ಗುರುತರವಾದ ತಫೆಯಡಿ. ಹೇತುನು, “ನ್ನಾಮಿ, ನಿಂಂಬ ಯಾದರೆ ನನಗೆ ನಿಲನ ಮೇಲೆ ನಡೆದು ನಿನ್ನ ಬಳಗೆ ಬರುವುದಕ್ಕೆ ಕೊಡು” ಎಂದು ಅಂದನು (ಪಜನ 28). “ಭಾ!” ಎಂದು ಶ್ರಿಸ್ತನು ಅಂದನು. ಹೇತುನು “ನಿಲನ ಮೇಲೆ ನಡೆದು ಯೇನುವಿನ ಬಳಗೆ ಹೊಳಗುವುದಕ್ಕೆ ದೋಷಿಯಂದ ಇಜದನು” (ಪಜನ 29), ಅಪ್ರೋನ್ತಲನು ಎಲ್ಲಾಯವರಿಗೆ ಯೇನವಿನ ಮೇಲೆ ದೃಷ್ಟಿಯನ್ನು ಇಟ್ಟರುತ್ತಾನೋ ಅಲ್ಲಾಯವರಿಗೆ ಅತನು ಖಂಚುತ್ತಾಗಿ ಇರುತ್ತಾನೆ ಎಂಬ ತಿಳಕೆಯನ್ನು ನಾನು ಹಲವು ಬಾಲ ಕೆಳಿದ್ದೇನೆ - ಆದರೆ ಅತನ ದೃಷ್ಟಿಯು ಜರುಗಾಜಯ ಹೊಡಿತದ ನಮುದ್ರದೆಡಿಗೆ ತಿರುಗಿದಾಗ “ಅತನು ಭಯಗ್ರಯನ್ತಾಗುತ್ತಾನೆ” ಮತ್ತು ಮುಳುಗಲು ಶ್ರಾರಂಭಸುತ್ತಾನೆ (ಪಜನ 30). ಅತನು “ನ್ನಾಮಿ ನನ್ನನ್ನು ಕಾಹಾಡು!” ಎಂದು ಕೂಗಿದನು (ಪಜನ 30). ಆ ಕ್ಷಣವೇ, “ಯೇನು ಕೈಜಾಡಿ ಅವನನ್ನು ಹಿಡಿದು ಅಲ್ಲ ಬಿಘ್ನಿಸಿಯೇ, ಯಾಕೆ ಸಂದೇಹಪಟ್ಟೇ?” ಎಂದು ಹೇಳಿದನು (ಪಜನ 31). ನಮ್ಮಿಣಿ ಕೆಲವರಂತೆ ಹೇತುನೂ ಕೂಡಾ ನಡೆಯುವ ಚೌದಲು ಬಲವಾದ ನಂಜಕೆಯನ್ನು ಹೊಂದಿದ್ದನು, ಆದರೆ ಅದು ಮುಳಗಿನಲು ನಾಕೆಷ್ಟಾಗಲಿ.

ಜರ್ಮಿಕ್ಕೆಯ ಧರ್ಮಾಂಶ: ಶಾಂತತೆ - ಮತ್ತು ಗಣಬಳ

ಶಿಷ್ಯರು, ಯೇನು ಮತ್ತು ಹೇತು ದೋಷಿಯಿಣಿ ಬರಲು ಸಹಾಯಸಿದರು (ನೋಡಿಲ ಯೋಹಾನ 6:21; ಮತ್ತಾಯ 14:32). ತಕ್ಷಣವೇ,²⁵ “ಗಾಜಯ ನಿಂತು ಹೋಯಿತು. ಅಗ ಅವರು ತಮ್ಮಿಳಗೆ ಬಹಕಂಜಾಗಿ ಬಿರಗಾದರು” (ಮಾರ್ಕ 6:51). ಅಗ “ಆ ದೋಷಿಯಿಣಿದ್ದರು” ನಿಜಾಗಿ ನಿಂತು ದೇವಕುಮಾರನು ಎಂದು ಹೇಣ ಅತನಿಗೆ ನಮಸ್ತಿಸಿದರು (ಮತ್ತಾಯ 14:33).

ಅದು ನುಖಾಂತ್ಯವಾಗುವ ತಫೆಯ ಹಾಗೆ ಕಂಡು ಬರುತ್ತದೆ. ಆದರೆ ಸ್ವೇಜಿಪಾಗಿ ನೋಲಂಪುದಾದರೆ, ಅಪ್ರೋನ್ತಲರು ಈ ಗುರುತರವಾದ ಪಲೆಕ್ಕೆಯಿಣಿ ವಿಫಲರಾದರು ಎಂದು ಮಾರ್ಕನ ವಿವರಣೆಯು ನೂಡಿನುವುದಾಗಿದೆ. “ಅವರು ತಮ್ಮಿಳಗೆ ಬಹುವಾಗಿ ಬಿರಗಾದರು. ಯಾಕೆಂದರೆ ಅವರು ರೊಟ್ಟಿಯ ವಿಷಯವಾದ ಮಹತಾಯಂತರನ್ನು ರೈಹಿಸಿಲ್ಲ” ಎಂದು ಮಾರ್ಕನು ದಾಖಲನುತ್ತಾನೆ (ಮಾರ್ಕ 6:51, 52). ಅತನ್ ಆ ಕಾಜಿಯನ್ನು ವ್ಯಕ್ತಪಡಿಸುವದಕ್ಕೆ ಜೊತೆಗೊಡುವಿಕೆ ಎಂದರೆ ಕ್ರಿಸ್ತನು ಮಾಡಿದ ಎಲ್ಲ ಅಧ್ಯಾತ್ಮ ಕಾಯಂಗಳು ದೈವಜ್ಞಾನ ಅರ್ಥವನ್ನು ಹೊಂದಿರುವವುಗಳಾಗಿದ್ದು. “ರೊಟ್ಟಿಯ ವಿಷಯವಾದ ಮಹತಾಯಂತರ” ಯಾವ “ಬಿಂದುವನ್ನು ಶಿಷ್ಯರು” ಗಜಿಸಿಕೊಳ್ಳಬೇಕಿತ್ತು? ಆ ಹಸಿರುಗಾವಲನಲ್ಲ ಅವಲಿಗೆ ಉಟ ಕೊಡುವ ಅಧಿಕಾರವು ಅತನಿಗಿರುವುದಾದರೆ, ನಮುದ್ರದ ಜರುಗಾಜಯಂದ ರಚಿಸಿದ್ದನು ಅಧಿಕಾರವನ್ನು ನಹ ಅತನು ಹೊಂದಿದ್ದಾನೆ ಎಂದು ಅವರು ಕಾಜಿಯಬೇಕಿತ್ತು.

ಮಾರ್ಕನ ತ್ರುತಾರ, “ಅವರ ಮನನ್ನು ಕಲ್ಲಾಗಿತ್ತು” (ಮಾರ್ಕ 6:52). ನಂಜಕೆಯ ಅಳತೆಯಿಣಿ ಅವರು ಯೇನುವಿನ ಬಗೆಗೆ ತೆಲ ತಿಳಬಜಕೆಯನ್ನೂ ಮತ್ತು ತ್ರಂಂಸೆಯನ್ನು ಹೊಂದಿದ್ದರು, ಆದರೆ ಅತನಿಗೆ ತಮ್ಮಿ ಜೀವಿತವನ್ನು ಮತ್ತು ಹೃದಯವನ್ನು ನಂತರಾಣಪಾಗಿ

ಒಪ್ಪಿಸಿಕೊಡುವದು ಅವರಿಗೆ ಬಲು ಕರಿಣವಾಗಿತ್ತು. ಆ ಸಿಧಿಂಜ್ಞವಾದ ನಮನ್ಯಯ ಆಹ್ವ್ಯರಿಂದ ಜನರಲ್ಲಿ ಉತ್ಕೃಷ್ಟಿಯಾಗಲ್ಲ ಅಥವಾ ನಾಯಲೂ ಇಲ್ಲ.

ತಂಜಿದ ಸಭಾಮಂದಿರದಲ್ಲಿ ಪರಿಷ್ಕಾರ

(ಮತ್ತಾಯ 14:34-36; ಮಾರ್ಕ 6:52-56; ಯೋಹಾನ 6:21-71)

ಆ ಜರುಗಾಜಯ ರಾತ್ರಿ ಇನ್ನೊಂದು ಅಧ್ಯಾತ್ಮಕಾರ್ಯವು ನಡೆದಿತ್ತು ಯೀಂನು ಮತ್ತು ಹೇತುರು ದೋಷಿಯನ್ನು ಹತ್ತಿ ಹೊಳಿದ ಮೇಲೆ “ಅ ಕ್ಷಾಣವೇ ಆ ದೋಷಿಯ ಅವರು ಹೊಳಿಗೆ ಬೇಕೆಂದಿಷ್ಟ ಭೂಖಿಗೆ ಬಂದಿತು” ಎಂದು ಯೋಹಾನನು ಬರೆಯುತ್ತಾನೆ (ಯೋಹಾನ 6:21). ಅವರು ದಕ್ಷಿಣ ಕರ್ಣನ್ನಾಂಬಿನ ಫಲವತ್ತಾದ ಭೂಖಿಯಾದ, ಗೆನೆಜರೇಟ²⁶ ದೇಶದ ದಕ್ಷಿಣ ಮುಣ್ಣಿದರು (ಮತ್ತಾಯ 14:34; ಮಾರ್ಕ 6:53). ಯೀಂನು ತಾನು ಹೊಳೆಡೆಯಲ್ಲಿ ಜನರನ್ನು ಸ್ವಷ್ಟಿಸುವುದಕ್ಕಾಗಿ, ಕರ್ಣನ್ನಾಂಬಿನ ಉತ್ತರಕ್ಕೆ ನಡೆದನು (ಮತ್ತಾಯ 14:35, 36²⁷; ಮಾರ್ಕ 6:54-56).

ಅದೇ ನಮಯದಲ್ಲಿ, ಪೂರ್ವ ಭಾಗದಲ್ಲಿ ನಮುದ್ರದ ಜನಜಂಗ್ಯಾಯ ಯೀಂನು ಅಲ್ಲಿದ್ದನ್ನು ತಿಳಿದುಕೊಂಡರು (ಯೋಹಾನ 6:22, 24). ಹಷ್ಟಿಮ ದಂಡೆಯಲ್ಲಿ ದೋಷಿಯ ಕಾವೀಸಿಕೊಂಡಾಗ, ಯೀಂನು ಎಲ್ಲಾರಬಹುದೆಂದು ಅವರು ಯೋಚಿಸಿದ್ದರೇ ಅಲ್ಲಿಗೆ ಕರ್ಣನ್ನಾಂಬಿಗೆ ಹೊಳಗಲು ಅವರು ತೆಲ ವ್ಯವಸ್ಥೆಗಳನ್ನು ಮಾಡಿಕೊಂಡರು (ಯೋಹಾನ 6:23, 24).²⁸

ನಂಜಕೆಯು ಪರಿಷ್ಕಾರನಲ್ಲಿಷ್ಟಿಂದ್ದು: “ನಿನ್ನ ಜಿವಿತವನ್ನು ತೋಡುವುದಕ್ಕಾಗಿ
ನಿನ್ನ ನನ್ನನ್ನು ನಂಬುತ್ತಿರುತ್ತಾನೆ?”

ಯೀಂನುವನ್ನು ಹುಡುತುವವರು ಆತನು ಸಭಾಮಂದಿರದಲ್ಲಿ ಬೋಧಿಸುತ್ತಿರುವಾಗ ಅತನನ್ನು ಕಂಡುಕೊಂಡರು (ಯೋಹಾನ 6:59). ಅವರಿಗೆ ತಿಳಿಯದೆ ಆತನು ಅಲ್ಲಿಂದ ಹೊರಬುಂದದಿಷ್ಟನ್ನು ಕಂಡು ದಂಗಾದ (ಯೋಹಾನ 6:22), ಅವರು, “ಗುರುವೇ ಇಲ್ಲಿಗೆ ಯಾವಾಗ ಬರೊಣವಾಯಿತು?” ಎಂದು ಕೇಳಿದರು (ಯೋಹಾನ 6:25). ಆ ದಿನದಲ್ಲಿ ಅವರು ಕೇಳಿದ ಅನೇಕ ತ್ವರ್ಣಿಗಳಲ್ಲಿ ಇದು ಹೊಡಲನೆಯದಾಗಿತ್ತು, ಆತನ ತ್ವರ್ಣಿಕರು ತಾವು ಅತನನ್ನು ಹಲೈಣಿಸುತ್ತಿದ್ದೇವೆ ಎಂದು ಕೊಂಡರು, ನಿಜವಾಗಿ, ಇದು ಹಲೈಕ್ಕೆಗೆ ಇಡಲ್ಪಟ್ಟ ವಿಜಾರವಾಗಿದ್ದಿತ್ತು. ತಮ್ಮ ನಂಜಕೆಯನ್ನು ಹೊರಹಾಕುವುದಕ್ಕಾಗಿನ ಅಥವಾ ನಂಜಕೆಯ ಕೊರತೆಯನ್ನು ತೋರಿಸುವ ನಮಯವು ಇದಾಗಿತ್ತು. ನಿಜವಾಗಿಯೂ ಹಲೈಕ್ಕೆಯು, ಜನಜಂಗ್ಯಾಯಂದ ಆರಂಭವಾಗಿ ಮತ್ತು ಅಶೋನ್ತಲರೊಂದಿಗೆ ತೋನೆಗೊಳ್ಳುವುದರಲ್ಲಿ ನರಹಿಯು ಮುಂದೆ ನಂಭಬಿನುವುದಿತ್ತು. “ಈ ಮನುಷ್ಯನಿಂದ ಯಾವಾಗ ನನ್ನನ್ನು ನೆಂಬ ಯಾವುದಾಗಿದೆ? ಆತನು ಯಾರೆಂದು ನಾನು ನಿಜವಾಗಿಯೂ ಯೋಚಿಸುತ್ತಿದ್ದೇನೆ?” ಎಂದು ಅಲ್ಲಿ ಉಪಸ್ಥಿತಿದಿಷ್ಟವರೆಲ್ಲಾ ಕೇಳಬೇಕೆಂದು ಯೀಂನು ಬಯಸಿದ್ದನು.

(1) ಜನಜಂಗ್ಯಾಯ ಹಲೈಕ್ಕೆಗೊಳಿಗಾಯತ್ರೆ: ಆತನು ಕರ್ಣನ್ನಾಂಬಿಗೆ ತಲುಹಿಡ ಬಗೆಯ ಬಗೆಗಿನ ತ್ವರ್ಣಿಗೆ ಉತ್ತರಿಸುವ ಬದಲು, ಯೀಂನು ಜೀವಕರವಾದ ರೊಣ್ಣಯ ಮೇಲನ ತನ್ನ ಉದಂಜವನ್ನು ಅರಂಭಸಿದನು. ತನ್ನದ ಕಾರಣಗಾಗಿ ತನ್ನನ್ನು ಹಿಂಬಾಲನುವ ಜನಜಂಗ್ಯಾಯನ್ನು ಆತನು ಗದಲಸಿದನು:²⁹

... ನಿಮಗೆ ನಿಜನಿಜವಾಗಿ ಹೇಳುತ್ತೇನೆನೆ. ನಿಂವ ನನ್ನನ್ನು ಹುಡುತುವವರು ನಂಜಕೆಯನ್ನು ನೋಡಿದ್ದಲಂಡಲ್ಲ, ಆ ರೊಣ್ಣ ತಿಂದು ಹೊಣ್ಣಿ ತಂಂಜಿಸಿಕೊಂಡಿಷ್ಟಲಿಂದಲೇ. ದುಡಿಯಲ ಕೆಷ್ಟಹೊಣುವ ಆಹಾರಕ್ಕಾಗಿ ದುಡಿಯ

బెడలి: నిక్యజివక్త లుఖయివ ఆకారశ్వాగి దుడియలి: ఇంఫ ఆకారవన్సు మనుషుక్తమారను నిమగే కొడువను (యోహాన 6:26, 27).

తన్న కేళుగరు తమ్ము లుద్దేశవన్సు మత్తు ఆద్యతేగళన్సు హలణ్ణిసికేళ్ళ బీళేందు కీస్తను ప్రయ్యిసుక్తిద్దను - ఆదరే అవరు కేళద్దేసెందరే, అవరు కేలనపూడిద్దారే, అవరు ఎందూ కేట్టు హేంగద ఆకారవన్సు హేందువరు ఎంబుదే. “దేవలిగే మెజ్జికేయాద కేలనగళన్సు మాడబేకాదరే నాపు ఏను మాడబేకు” ఎందు అవరు కేళిదరు (యోహాన 6:28). యేంసుబిగే తన్న మండనెయ బిషయవన్సు హలజయినువ అవకాశపు ఇల్ల దొరెఱితు: “దేవరు మెష్టువ కేలన యాపుదేందరే ఆకను కటుహిసికేళణ్ణచన్సు నంబుపుదో” (యోహాన 6:29; ఒక్క హేళద్దు నస్తుదు).

అల్ల నడెయిత్తిరువ జజేయ మాగ్సపు గుంపినల్లన జనలిగే సేల బరాల్ల. థలనాయిలంద తమ్ము తేలరజేయిన్సు పడెయిత్తిరువ అవరు (నోఇలి మత్తాయ 12:38), “కాగాదరే నాపు నోడి నిస్తే మాత్సు నంబువంతే ఏను నూజిక్కకాయి మాడుత్తి?” ఎందు అవరు నూజిక్కకాయిగాగి కేళిదరు (యోహాన 6:30). కిందిన దిన, కీస్తను అవలిగే స్ఫోస్తియ నూజిక్కకాయి మత్తు లుబిడినువ అడ్డప కాయివన్సు మాడ్దను, ఆదరే అవలిగే అదు నాకాగిరాల్ల. కలిణ హృదయ రాద అవలిగే, యావ నూజిక్కకాయిగళ ఎందిగొ నాగుత్తిరాల్ల.

అవలిగే నిజవాగి బేఁకాదద్దేందరే ఇన్నెన్నందు లుజిత లుపచేఁ ఆగిత్తు, ఏనే ఆగప, యేంసు మోలేయిలంక³⁰ ప్రవాదియాగిద్దానెందు అవరు అలిప్పద్దరు, మత్తు మోలేయ అరణ్యదల్ల అవర హిక్యుగిగే నిలు మత్తు లుపచన్సు ఓదగిసిద్దను - అదు ఒందు నాల మాత్ర అల్ల, ఆదరే దినంప్రతి (యోహాన 6:31; నోఇలి యోహాన 3:16)! ముందేయూ, దేవరు అవలిగే “లోఇక్కే జీవచన్సు లుంటుమాడువ” (యోహాన 6:32), “హరలోఇంద బరవ నిజవాద రోణ్ణయిన్సు” కొడువచ నాగిద్దనే ఎందు ఆకను అత్తులిసిదను (యోహాన 6:32, 33).

“జీవచన్సు కొడువ” ఆ రోణ్ణ - అవరు బయిసిద్దు అదస్తే! “ఆ రోణ్ణయిన్సు నమగే కొడు” (యోహాన 6:34)³¹ ఎందు అవరు కేళిదరు. తిరుగొందావత్తి యేంసుబిన త్రపిత్తియియ అనిలణ్ణిక్కవాగి మత్తు అన్నాగతావంవాద తిరువన్సు పడెఱితు. ఆకన తుగిగింద ఈ ఆళ్ళయికాల కంఠేళ్ళయు బందితు: “జీవ కొడువ రోణ్ణయు నానే” (యోహాన 6:35; ఒక్క హేళద్దు నస్తుదు). యోహానన పుస్తకదల్ల సిక్కువ యేంసుబిన “నానే” ఎంబ ఏట హేళకెగళల్ల ఇదు మోదలనేయదాగిదే.³² త్రపియేందు తన్నదేఁ ఆద బిశేష మహాపచన్సు హేందివే, ఆదరే ప్రతియేందు ఆకన ద్వేపత్తచన్సు ద్వారికలనువంతపుగళు ఆగివే: యాపుదే దినదల్ల మత్తు కాలదల్ల “నానే” (ఇన్నెన్నందు మాతినల్ల “నాను ఎందేందగొ ఇరువాతను”; బిచోజనకాండ 3:13-15న్సు నోఇలి) ఎందు దేవరు మాత్ర నక్యప్రాచ్ కవాగి హేళబల్లను.

యేంసు ఆళ్ళయివన్సుంటుమాడువ తన్న హేళకేయిన్సు ముందుపరేసిదను: “నస్త బళగే బరువచసిగే ఎందిగొ కసిచెయాగుపుదిల్ల. నస్తన్సు నంబువచసిగే ఎందిగొ నిశిరికిచెయాగుపుదిల్ల” (యోహాన 6:35). అల్లందు తిరుగి నాధినువంతక పదపు ఆద అదు “నంబు” ఎంబుదే! ఆకను దుఃఖింద “... నింపు నస్తన్సు

ನೋಡಿದ್ದರೂ ನಂಬದೇ ಇದೀಲ್” (ಯೋಹಾನ 6:36) ಎಂದು ನೇಲಿಸುವವನಾಗಿದ್ದಾನೆ. J. W. McGarvey ಹೀಗೆ ಬರೆಯತ್ತಾರೆ.

ಯೇಸುವಿನ ಪ್ರಕ್ರಿಯೆ ಆತನ ದೈವತ್ವದ ಶೈಂಷ್ಟ ಪೂರಾಪೆಯಾಗಿದೆ, ಆದರೆ ಯೆಹೂದಿಗಳ ಅದನ್ನು ಹಲಗಣಿಸಲು ಒಷ್ಟಾಲ್ಲ, ಮತ್ತು ಸಾಜಕ ಕಾಯಂಗಳಾಗಿ ಕೂಗಾಡಿದರು ... ಒಬ್ಬನು ನೂಯನ ಬೆಳಕನ್ನು ಕಂಡಾಗಲೂ, ಅದರ ಶಾಖವನ್ನು ಅದರ ಬೆಳಕನ್ನು ಅದರ ಜೀವಕೊಡುವ ಶಕ್ತಿಯನ್ನು ಅನುಭಬಿಸಿದಾಗಲೂ ಅದನ್ನು ನಂಬಲು ಸಿರಾಕೆಲಿಸಿದ್ದೇ ಆದರೆ, ನೂಯನ ಅಸ್ತಿತ್ವವನ್ನು ತೊಲಿಸಲು ನಿಷ್ಟ ಯಾವ ಸಾಜಕಕಾಯಂ ಚನ್ನು ತೂರ್ಯೋಜನೆಯಿಲಿ? ³⁴

(2) ಯೆಹೂದಿಗಳ ಹಲ್ಮಿಡೀಗಳಾಗಿದ್ದು. “ಹರಲೋಕದಿಂದ ಇಂದು ಬಂದ ರೋಟಿ ನಾನೇ” (ಯೋಹಾನ 6:41) ಎಂದು ಹೇಳಿದ ವಿಷಯದ ಕಾರಣದಿಂದ “ಯೆಹೂದಿಗಳು” ಗುಣಗುಣಲು ಆರಂಭಿಸಿದರು. ಯೋಹಾನನು ಹಲವು ಬಾಲ “ಯೆಹೂದಿಗಳು” ಎಂದು ಯೆಹೂದಿ ನಾಯಕರನ್ನು ಸಾಜಿಸಿದ್ದಾನೆ (1:19; 5:10, 15, 16, 18) ಮತ್ತು ಅದರ ಅರ್ಥವು ಅಳುರಬಹುದು.

ಯೆಹೂದಿಗಳ ಗುಣಗುಣವಿಕೆಯೂ, ಯೇಸು ತನ್ನ ಪ್ರತಿಪಾದನೆಯನ್ನು ಹಿಂದಕ್ಕೆ ಹಡೆಯಲು ಸಿರಾಕೆಲಿಸಿದನು. ಬದಲಾಗಿ, ಆತನು ಅದನ್ನು ಇನ್ನೂ ಬಲಯುತವನ್ನಾಗಿ ಮಾಡಿದನು:

ಜೀವಕೊಡುವ ರೋಟಿ ನಾನೇ. ನಿಮ್ಮ ಹಿಂತಿಯ ಅಡಿಯಲ್ಲ ಮನ್ನಾ ತಿಂದರೂ ನಂತ್ರ ಹೋಳಿದರು. ಹರಲೋಕದಿಂದ ಇಂದು ಬಂದ ರೋಟಿ ಎಂಧದೆಂದರೆ ಅದನ್ನು ತಿಂದವನ್ನು ನಾಯಕುದಿಲ್ಲ. ಹರಲೋಕದಿಂದ ಇಂದು ಬಂದ ಜೀವಪ್ರಾಣ ರೋಟಿಯ ನಾನೇ. ಈ ರೋಟಿಯನ್ನು ಯಾವನಾದರೂ ತಿಂದರೆ ಅವನು ಸದಾಕಾಲ ಬದುಕುವನು ಮತ್ತು ನಾನು ಕೊಡುವ ರೋಟಿ ನನ್ನ ಮಾಂಸವೇ. ಅದನ್ನು ಲೋಕದ ಜೀವಕೊಳ್ಳಿಸ್ತೀ ಕೊಡುವೇನು (ಯೋಹಾನ 6:48-51).

ಆತ್ಮೀಕ ಜೀವಿತವನ್ನು ತರುವ ನಿಷ್ಟನ್ನಲ್ಲ (ಯೋಹಾನ 10:10) ಯೇಸು ನರಾವತಾಲಿಯಾದನು (ಯೋಹಾನ 1:14). ಮುಂದೆ, ಕೆಲ ತಿಂಗಳ ನಂತರ, ಆತನು ತನ್ನ ದೇಹವನ್ನು ಸ್ವಯಂನ್ವಯಿತು ಎಂದು ಜೀವಕ್ಕಾಗಿ “ಜಗತ್ತಿನ ಜೀವಕ್ಕಾಗಿ” ಕ್ರಾಂತಿಗೆ ನೇರಾಡಿಸಲು “ಕೊಟ್ಟಿನು.” ಇಂಥ ಶೈಂಷ್ಟವಾದ ಸಂಗತಿಯ ಮೆಚ್ಚಿದ ಮನದ ಯೆಹೂದ್ಯರ ಉಹಿಗೊ ನಿಲುಕಿದ ಸಂಗತಿಯಾಗಿತ್ತು. ಅವರ ಕ್ರಿಸ್ತನಿಗೆ ಅದನ್ನು ವಿವರಿಸಲು ನಘ್ಯವಾಗಿ ಕೇಳಬ ಬದಲು ಆತನೇಡನೆ “ಇವನು ತನ್ನ ಮಾಂಸವನ್ನು ನಮಗೆ ಹೇಗೆ ತನ್ನ ಪ್ರಾಣದಕ್ಕೆ ಕೊಟ್ಟಿನು ಎಂದು ತಮ್ಮತೆಜ್ಞಿಕಾಗಿ ವಾಗ್ಫ್ರದ ...” (ಯೋಹಾನ 6:52) ಮಾಡಲಾರಂಭಿಸಿದರು. “ಮನುಷ್ಯಕುಮಾರನ ಮಾಂಸವನ್ನು ತನ್ನದೆ ಅವನ ರಕ್ತವನ್ನು ಕುಡಿಯದೆ ಹೋಳರೆ ನಿಮ್ಮಿಳಿಕ ಜೀವಿಲ್ಲ” (ಯೋಹಾನ 6:53). ಎಂಬ ಯೇಸುವಿನ ಪ್ರತಿಕ್ರಿಯೆಯ ಇನ್ನೂ ಅಳ್ಳಿಯೆಕರಪೂ ಮತ್ತು ಜಕಿತಗೋಜನುವಂಧದ್ದೂ ಆಗಿತ್ತು.

ಯೆಹೂದಿಗಳ “ರೋಟಿಯನ್ನು ತನ್ನವ” ಧಾರ್ಮಿಕ ಅರ್ಥದ ರೂಪಕ್ಕೆ ಜಿರಪರಿಜಿತ ರಾಗಿದ್ದರು. David Smith ರವರು ಹೀಗೆ ಸಾಜನುವವರಾಗಿದ್ದಾರೆ: ಇಂಥ ಭಾಷೆಗಳು ಯೆಹೂದ್ಯಲಿಗಿರಲೂ ಆಧುನಿಕ ಕಿಟಕಿಗಳಿಗೆ ಕಡಿಮೆ ಕುಶಳತಾಲಕಾಲಯಾದವರು, ವೇದಭಾಗದಲ್ಲಿ ಮತ್ತು ರಜ್ವದಲ್ಲಿ ನಜಾತನಿಗಳ ರೋಟಿ ಎಂದೂ ಕರೆಯಲ್ಪಡುತ್ತಿತ್ತು “ಮತ್ತು ಅದನ್ನು ಆಜಿನುವವರು ಅದನ್ನು ತನ್ನಲು ಹೇಳುತ್ತಾನೆ.” ³⁵ ಹಾಗಿದ್ದಾಗಲೂ, ಮಾಂಸವನ್ನು ತನ್ನಪ್ರಾಣದನ್ನು ಧರುತ್ತಾನ್ತರು ಬಂಡಿಸುವದು ಆಗಿದೆ (ಯಾಜಕತಾಂಡ

17:10-14).

ಯೇಣು ಅಕ್ಷರ ನಹ ತನ್ನ ಮಾಂಸ ಮತ್ತು ರಕ್ತವನ್ನು ತಿನ್ನುವುದರ ನರಭಕ್ಷಣೆಯ ಬಿಳಯವನ್ನು ಮಾಡಿನಾಡುತ್ತಿಲ್ಲ,³⁶ ಅದರ ಬದಲಾಗಿ ಆತನನ್ನು ಮೆಸ್ಸಿಯನೆಂದು “ನೂಪತಾರದ” ರೂಪದಳಿಯವರ ಬಗೆ ಒಟ್ಟೊಳ್ಳಬೇಕೆಂದು ಬಯಸುವವಾಗಿದ್ದಾನೆ. ಚಾನ್ತವಾಗಿ ಆತನು ನಾಸ್ತಿಕಲಿಗೆ “ಮಾಂಸವನ್ನು” ಹೇಗೆ ತಿನ್ನಬೇಕು ಎಂದು ಕಣಗಳೇ ಹೇಳಿದ್ದನು ಆದರೆ ಅವರು ಅದನ್ನು ಕೇಳಿರಿಲ್ಲ.

... ದೇವರು ಮೆಜ್ಜುವ ಕೆಲನ ಯಾವುದೆಂದರೆ ಆತನು ಕಷ್ಟಹಿಸಿಕೊಳ್ಳುವನನ್ನು ನಂಬುವುದೇ (ಯೋಹಾನ 6:29; ಒತ್ತಿ ಹೇಳಿದ್ದು ನನ್ನದು).

... ನನ್ನನ್ನು ನಂಬುವರು ಎಂದಿಗೂ ಸಿರಿಕಿಕೆಯಾಗುವುದಿಲ್ಲ (ಯೋಹಾನ 6:35; ಒತ್ತಿ ಹೇಳಿದ್ದು ನನ್ನದು).

... ನಿಂಬು ನನ್ನನ್ನು ನೋಡಿದ್ದರೂ ನಂಬಬೇಳ್ಳಿಲ್ಲ (ಯೋಹಾನ 6:36; ಒತ್ತಿ ಹೇಳಿದ್ದು ನನ್ನದು).

ಮಗನನ್ನು ನೋಡಿ ಆತನನ್ನು ನಂಬುವ ತ್ವರಿಯೊಬ್ಬಿಗೂ ಕಡೆ ದಿನದಲ್ಲಿ ನಿತ್ಯಜೀವ ಸಿಕ್ಕಬೇಕೆಂಬುದೇ ನನ್ನ ತಂದೆಯ ಜಿತ್ತುವಾಗಿದೆ: ಮತ್ತು ನಾನು ಕಡೆ ದಿನದಲ್ಲಿ ಅವನನ್ನು ಎಜ್ಜಿಸುವೆನು ... (ಯೋಹಾನ 6:40; ಒತ್ತಿ ಹೇಳಿದ್ದು ನನ್ನದು).

ನಂಜರುವವನು ನಿತ್ಯಜೀವವನ್ನು ಹೊಂದಿದ್ದಾನೆಂದು ಸಿಮಗೆ ನಿಜನಿಜವಾಗಿ ಹೇಳುತ್ತೇನೆ (ಯೋಹಾನ 6:47; ಒತ್ತಿ ಹೇಳಿದ್ದು ನನ್ನದು).

“ನಂಜರುವವನು ನಿತ್ಯಜೀವವನ್ನು ಹೊಂದಿದ್ದಾನೆಂದು” ಯೇಣು ಹೇಳಿದನ್ನು ಗಮನಿಸಿಲ (ಯೋಹಾನ 6:47; ಒತ್ತಿ ಹೇಳಿದ್ದು ನನ್ನದು ಇದನ್ನು ನೋಡಿ ವರ್ಜನ 40). ನ್ನಲ್ಲಿ ಕಾಲದ ನಂತರ ಆತನು “ನನ್ನ ಮಾಂಸವನ್ನು ತಿನ್ನು ನನ್ನ ರಕ್ತ ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ” (ಯೋಹಾನ 6:54; ಒತ್ತಿ ಹೇಳಿದ್ದು ನನ್ನದು) ಎಂದು ಹೇಳಿದನು. ಅಲ್ಲ ಜೀವಿತಕ್ಕಾಗಿ ಎರಡು ಮಾರ್ಗಗಳ ಇದ್ದಾಗ್ಯ ಅಲ್ಲ ಒಂದೇ ಒಂದು ಮಾರ್ಗವು ಇದೆ (ಯೋಹಾನ 14:6), ಅದು “ಆತನ ಮಾಂಸವನ್ನು ತಿನ್ನು ಮತ್ತು ಆತನ ರಕ್ತವನ್ನು ಕುಡಿಯುವುದಕ್ಕೆ ನಮನವಾಯಾದು” ಎಂದರೆ “ಆತನಲ್ಲ ನಂಜಕೆಂಬಾಡುವದು” ಆಗಿದೆ.

ತನ್ನ ಬಗೆಗೆ ತಿಂಡುಕೊಳ್ಳುವುದಲಿಂದ ಮತ್ತು ನಾವು ಏನನ್ನು ಕಾಪಿತೆವೆಂಬುದನ್ನು ಒಟ್ಟೊಳ್ಳುವುದಲಿಂದ ನಮ್ಮೆ ನಂಜಕೆಯು ಬಯಸುವಾಗಿದೆ. “ಅವರೆಲ್ಲರೂ ದೇಹಲಿಂದ ಶಿಶ್ಯಿತರಾಗಿರುವವರು ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ;³⁷ ತಂದೆಯಿಂದ ಕೇಳಿ ಕಾಲತವರು ನನ್ನ ಬಳಿಗೆ ಬಯಸುತ್ತಾರೆ” ಎಂದು ಯೇಣು ಹೇಳಿದನು (ಯೋಹಾನ 6:45). “ನಾನು ಸಿಮಗೆ ಹೇಳಿರುವ ಮಾರ್ಗಕ್ಕೆ ಆತ್ಮವಾಗಿಯೂ ಜೀವವಾಗಿಯೂ ಅವೆ” ಎಂದೂ ನಹ ಆತನು ಹೇಳಿದನು (ಯೋಹಾನ 6:63).

ತಿನ್ನುವುದರ ಮೂಲಕ ಆಹಾರವನ್ನು ನಾವು ನಮಗೊಳಿಸಿದಂತೆಯೇ, ಯೇಣುಬಿಸಿಂದ ಕಾಲಯ ಮೂಲಕ, ಆತನಲ್ಲಿ ನಂಜಕೆಯಿಡುವ ಮೂಲಕ, ಮತ್ತು ಆತನಿಗೆ ಬಿಧೀಯರಾಗುವ ಮೂಲಕ ಆತನಲ್ಲಿ ನಾವು ನಮಗೊಳಿಸಬಹುದು. ನಾವು ಉಂಟಮಾಡುವ ಆಹಾರವು ನಮ್ಮ ದೇಹದ ಭಾಗವಾಗಿರುವ ಹಾಗೆಯೇ, ಕ್ರಿಸ್ತನ ವಿಜಾರಗಳ ಮತ್ತು ಲಕ್ಷಣಗಳ ನಮ್ಮ ಆತ್ಮದ ಭಾಗವಾಗಿರಬೇಕು. ಜಾನಿ ರಸ್ವೀರವರು ಹೀಗೆ ಬರೆಯುತ್ತಾರೆ. “ಆತನು ನನ್ನ ಆತ್ಮದ ನೇಬಿನುಬಿಕೆಯನ್ನು ತುಜ್ಜೋಡಿಸುವಂತೆಯೂ, ನನ್ನ ಯೋಜನೆಗಳನ್ನು ಮಾಡುತ್ತಾನೆ

ಸುದಿದಂತೆ ನಡೆಯುವ ಹಾಗೆ ಮಾಡುತ್ತಾನೆ, ನನ್ನ ನಡೆಯನ್ನು ಅನುಸರಿಸುತ್ತಾನೆ: ಹೌದು, ಪರಲೋಕದ ಮಾರ್ಗದಲ್ಲಿ ಆಳಿದ ಇಲಿಸುವಪನಾಗಿದ್ದಾನೆ!”³⁸ ನಾವು “ದ್ಯುಪ ಸ್ವಭಾವದಲ್ಲ ಹಾಲು ಹೊಂದುವ” ಸಾಬಾಗೆ ಒಳಗಾಗಿದ್ದೆವೆ (2 ಪೇತ್ರ 1:4), ನಾವು ಹೊಲನ ಜೀವತೆಗೆ “... ಅನ್ನು ಜೀವಿಸುವಪನು ನಾನ್ನಲ್ಲ, ತೀಕ್ಷ್ಣ ನಂಜ್ಞಿಜಿ ಜೀವಿಸುತ್ತಾನೆ” (ಗಲಾತ್ಯ 4:19) ಹೀಗೆ ಹೊಂತುವ ತನಕ ನಾವು ತೀಕ್ಷ್ಣನಲ್ಲ “ಒಂದಾಗಿ” ಇರೋಣ (ಗಲಾತ್ಯ 2:20).

ಯೋಹಾನೆ ರೆಣ್ಣ ಯೀನು ತನ್ನ ಮಾಂಸವನ್ನು ಆತನ ರಕ್ತವನ್ನು ಶುಡಿಯವುದರ ಬಗೆಗೆ ಮಾತನಾಡುವಾಗ, ಕರೆನ ಭೋಜನ ಆತನ ಮನದಲ್ಲ ಇರಲಾಲ್ಲ. ಭೋಜನದ ನಂತೆತಕ್ಕೆ ನಮ್ಮುಳ್ಳ ಜಿರಹಲಿಜಿತರಾದವರಿಗೆ ಇದು ವರ್ಜನ 53ಲಂದ 5ರಿಂದರಿಗಿನ ವಚನದಲ್ಲಿನ ತೀಕ್ಷ್ಣ ಹದಿಂದ ಆದಧ್ಯಾ ಎಂದು ನೆನಹಿಸುವದು ಸ್ವಭಾವಿಕವಾದಧ್ಯಾ ಆಗಿದೆ. ನಂದಭ್ರಮವು ಸ್ವಷ್ಟವಾಗಿದೆ, ಹೇಗೋಽ, ತೀಕ್ಷ್ಣರು ರಾತ್ರಿ ಭೋಜನದಲ್ಲ ಹಾಲ್ಯಾಳ್ಯಾವ ಬಿಷಯದ ಬಗೆಗೆ ತೀಕ್ಷ್ಣನ ಅಷ್ವಾಂಹ ಜಿಂತಿನನು ಎಂಬುದಾಗಿದೆ, ಬದಲಾಗಿ ಯೆಹಾದಿಗಳು ಆತನನ್ನು ಮೆಸ್ಸಿಯೆನು ಎಂದು ಸ್ವೀಕರಿಸುವುದರಣ್ಣಯೇ ನಂಜಕೆ - ಅಥವಾ ಅದರ ಕೊರತೆ-ಇದು ಜೀವಕರವಾದ ರೊಣಿಯ ಬಿಷಯವಾಗಿದೆ.

(3) ಶಿಕ್ಷ್ಯರು ಹರೀಕ್ಕೆಗೊಳಿಗಾಗಿದ್ದು. ಕಟ್ಟುವುದಕ್ಕಾಗಿ ದುಗುಡವು ಮುಂದುವರೆಯಿತು: “... ಆತನ ಶಿಕ್ಷ್ಯರಲ್ಲ ಅನೇಕರು ಇದನ್ನು ಕೇಳಿ [ಯೀನು ಜೀವಕರವಾದ ರೊಣಿಯಾಗಿರುವ ಮಾತು] ಇದು ಕಲಣವಾದ ಮಾತು ಇದನ್ನು ಯಾರು ಕೇಳಾರು?” ಎಂದು ಹೇಳಬಯಲು (ಯೋಹಾನೆ 6:60) ಇದು ಇತ್ತಿಳಿನಿಗೆ ಗುಣಿಣಿಯವರ ಗುಂಪಾಗಿತ್ತು (ಯೋಹಾನೆ 6:61) ಹೊರತು ಚೈಲಿಗಳಲ್ಲ ಅಥವಾ ತೋಲಕೆಗಾರರ, ಉಂಟಕ್ಕಾಗಿ ಎದುರುನೋಡುವವರ ತ್ವರಿಸಿಧಿಗಳೂ ಅಲ್ಲ ಎಂಬುದನ್ನು ನೆನಹಿಡಿಲ ಬದಲಾಗಿ ಅವರು ಶಿಕ್ಷ್ಯರು, ಆತನನ್ನು ಬಹುಕಾಲದಿಂದಲೂ ಅನುಸರಿಸುತ್ತಾ ಬಂದವರು ಆಗಿದ್ದರು. (“ಶಿಕ್ಷ್ಯರು” ಎಂಬ ಹಡವು ಹಸ್ತಿರಂಡು ಇನರನ್ನು [ಯೋಹಾನೆ 6:64], ಅದರೊಂದಿಗೆ ಹೆಚ್ಚಾಗಿ ಕಡಿಮೆ ಆತನ ಲಾಜದ ಪೂರಣ ಪ್ರಮಾಣದ ಶಿಕ್ಷ್ಯರನ್ನು ಒಳಗೊಂಡಿದೆ [ಲಾಕ 6:13].)

ಯೀನುವಿನ ಬೋಧನೆಯು ಆತನ ಶಿಕ್ಷ್ಯರನ್ನು ಯಾಕೆ ಗಾಜಿಲಾಗೋಜಿಸಿತು? ಇದು ಅವರ ರಾಜಕೀಯ ಪೂರ್ವಕಲ್ಪನೆಯನ್ನು ಕ್ಷಿತಿ ತಿರುಗಿಸುವ ಮೆಸ್ಸಿಯೆನ ಕಲ್ಪನೆಯ ಬಗೆಗೆ ವೃತ್ತಿಲಕ್ಷಿತವಾಗಿತ್ತು, ತೀಕ್ಷ್ಣನು ದ್ಯುವಿದಿಂದ “ಈ ಮಾತಿಸಿಂದ ನಿಮಗೆ ಬೇಸರವಾಯಿತೋ? ಹಾಗಾದರೆ ಮನುಷ್ಯರುಮಾರನು ತಾನು ಹೊದಲು ಇದ್ದಳ್ಳರ ಏಲಹೋಗುವುದನ್ನು ನೀವು ನೋಡಿದರೆ ವಿನನ್ನಾಗಿಲಿ” (ಯೋಹಾನೆ 6:61, 62). ಇನ್ನೊಂದು ಮಾತೆನಲ್ಲ “ನನ್ನನ್ನು ಮೆಸ್ಸಿಯೆನೆಂದು ಒಟ್ಟಿಕೊಳ್ಳುವದು ನಿಮಗೆ ಕಷ್ಟಕರವಾದದ್ವಾಗಿರಬಹುದು ಯಾಕೆಂದರೆ ನಾನು ಬಾಹ್ಯವಾದದ್ದರೆ ಬದಲು ಆತ್ಮಿಕವಾದದ್ದರೆ ಮೇಲೆ ಕೆಂಡಿತಿಲನುವವನು ಆಗಿದ್ದೇನೆ, ಹಿಂಗಾದರ್ಶಾದರೆ ನಾನು ನೀವು ಎದುರು ನೋಡುತ್ತಿರುವ ರಾಜ್ಯವನ್ನು ನಿಖಿಂಣಿಸಿ ಈ ಲೋಕವನ್ನು ನಾನು ಜಡುವುದನ್ನು ನೀವು ಹೇಗೆ ನಿರ್ವಹಿಸುತ್ತೀಲಿ.” ಯೀನುವಿನ ಪರಲೋಕಕ್ಕೆ ಏಲಹೋಗುವಿಕೆಯು ಆತನ ಮರಣದ, ಹಾಳುವಿಕೆಯ ಮತ್ತು ತನರುತ್ತಾನದ ನಂತರದ ಹೊದಲನೆಯ ಹಂಜಾತತ್ತ್ವದ ಮೇಲೆ ದೇವರ ರಾಜ್ಯ/ನಭಯಿಯು ಅಂಥಿಕ್ಕಾಗಿರುವ ಹಲಿಣಾಮವಾಗಿದೆ, ಅದರೆ ಆತನ ಹಿಂಬಾಲಕರು ಬಿಭಿನ್ನತರವಾದ ರಾಜ್ಯ ವನ್ನು ಮನೋಭಿನ್ಯವರಾಗಿದ್ದರು.

ಯೀನು ತಿರುಗಿ ಆತ್ಮಿಕ ನಂಗತಿಗಳು ದೃಷ್ಟಿಕವಾದಪುಗಳಿಗಿರಲೂ ಎಷ್ಟೊಂದೆ ಶೈಕ್ಷಣಾ ದಪುಗಳು ಎಂದು ತಿರುಗಿ ಒತ್ತಿ ಹೇಳಿದನು (ಯೋಹಾನೆ 6:63): “ಆದರೆ ತಿರುಗೋಂದಾವತ್ತೆ ಆತನು: ನಿಮ್ಮುಳ್ಳ ಕೆಲವರು ನಂಬದವರು ಇದ್ದಾರೆ ...” (ಯೋಹಾನೆ 6:64) ಎಂಬ ನಿಣಯಕ್ಕೆ ಬಂದನು. ಈ ಹಾದಳ್ಳ ಆ ಸೇವೆಯಲ್ಲಿನ ಅತಿ ಜಿಕ್ಕಿ ಬಿಷಯಗಳು ತೀಕ್ಷ್ಣನ ಬೋಧನೆಯು ಮಂದೆ ನಂಭವಿಸುವಂತದ್ದು ಇರುವುದನ್ನು ವೆಳ್ಳಿದಿನೆಯದಾಗಿ

ನಾನು ನೂಡಿಸುತ್ತೇನೆ. ಆಲ್ಲಿ ಬಿಷಯವು: “ಅಂದಿನಿಂದ [ಆ ಸಂದರ್ಭದ ಮೇಲೆನ ಅತನ ಬೋಳಿಸು] ಅತನ ಶಿಶ್ಯರಿಗೆ ಅನೇಕರು ಹಿಂಜಿಲಿದು ಅತನ ಕೂಡ ಸಂಜಾರಮಾಡುವುದನ್ನು ಜಟ್ಟರು” (ಯೋಹಾನ 6:66).³⁹

ಯೇಸುವಿನ ಸಂಜಕೆಯ ಪರಿಣ್ಯಾಯ ಗೊಳಿಸುವಿಕೆಯನ್ನು ವಾದವನ್ನು ಮತ್ತು ಅಂತಿಮವಾಗಿ ಹಿಂತೆಗೆದುಕೊಳ್ಳಬಿಕೆಯನ್ನು ಮತ್ತು ತಿರಸ್ಯಾರವನ್ನು ಹುಟ್ಟಿಸಿತು. ಹೆಚ್ಚಿನ ಪ್ರಮಾಣದ ಅತನ “ಶೈಲಿಯೆಂದು” ಈ ಪರಿಣ್ಯಾಯಿಲ್ಲ ಬಿಷಯವಾಯಿತು.

(4) ಅಪೋಶ್ವಲರು ಪರಿಣ್ಯಾಯ ಉಳಗಾಗಿದ್ದು. ಬಲು ಪ್ರಮುಖವಾದ ಪರಿಣ್ಯಾಯ ಉಳಿದುಕೊಂಡಿದೆ. ಕ್ರಿಸ್ತನು ಹಸ್ತಿರಿಗೆ ಜನರಿದೆಗೆ ತಿರುಗಿಕೊಂಡು “ನೀವೂ ನಹ ಹೋಗಿಬೇಕೆಂದಿದ್ದಿರಾ” (ಯೋಹಾನ 6:67) ಎಂದು ಕೇಳಿದನು. ನಿಶ್ಚಯವಾಗಿ, ದುಃಖವನ್ನು ಮತ್ತು ಕಾಳಜಿಯನ್ನು ಕೂಡಾ ಆ ವಾಕ್ಯಗಳಲ್ಲಿ ನಾವು ಮನೆನ್ನೂಡುವವರಾಗಿದ್ದೇವೆ.

ಹೇಳುತ್ತೇನು “ನ್ನಾವು ನಾವು ನಿನ್ನನ್ನು ಜಟ್ಟು ಇನ್ನಾರು ಬಳಗೆ ಹೋಗೋಳಾ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳಂತು. ನೀನು ದೇವರು ಪ್ರತಿಷ್ಠಿಸಿದವನೇ ಎಂದು ನಾವು ನಂಜಂಡೇವೆ ಮತ್ತು ತಿಂಡಿದ್ದೇವೆ” ಎಂಬ ಪ್ರತ್ಯೇಕರವು ಅತನ ಹೃದಯವನ್ನು ಶಮನಗೊಳಿಸಿರಿಬಹುದು (ಯೋಹಾನ 6:68, 69). ಈ ಸಂದರ್ಭದಲ್ಲಿ “ನಾವು ನಂಜಂಡೇವೆ” ಎಂಬ ಪದಗಳ ಮೂಲಪದಗಳ ಅಗಿಬೆ. ಅವರ ನಂಜಕೆಯು ಪಲಪೂರ್ವಾಗಿತ್ತು? ಕ್ರಿಸ್ತನು ಯಾರು ಎಂದು ಅವರು ನಂಷ್ಟಂತಾವಾಗಿ ಅಲತುಕೊಂಡಿದ್ದಾರಾ? ರಾಜ್ಯತ್ವದ ಸ್ವೇಜ ಸ್ವರೂಪ ಅವರ ಮನದಲ್ಲಿ ನ್ನಾಶವಾಗಿತ್ತು? ಇಲ್ಲ, ಇಲ್ಲ, ಇಲ್ಲ, ಇನ್ನೂ ಅವಲಿಗೆ ಯೇಸು ಮೆಸ್ಸಿಯೆನು, ಮತ್ತು ತಮ್ಮನ್ನು ಅವಸಿಗೆ ಒಟ್ಟಿನಬೇಕು ಎಂಬುದನ್ನು ಮನಗಾಳಬೇಕಿತ್ತು. ಅವರ ನಂಜಕೆಯು ಬೇಕಿಯುತ್ತಿತ್ತು. ಅವರ ಆ ಪರಿಣ್ಯಾಯಿಲ್ಲ ಯಶಸ್ವನ್ನು ಹೊಂದಿದರು!

ಅದನ್ನು ಇನ್ನೊಂದು ಲೀಟಿಯಲ್ಲಿ ಇಡುವವನಾಗಿದ್ದೇನೆ: ಹೆಚ್ಚಿನವರು ಪರಿಣ್ಯಾಯಿಲ್ಲ ಹಾನಾದರು. ಹೇಳುತ್ತಿನಿಗೆ ಇದರ ಬಗೆಗೆ ಅಲಿಬಿರಾಲ್ಲ,⁴⁰ ಆದರೆ ಅತನು ಕೇವಲ ಹನ್ನೊಂದು ಅಪೋಶ್ವಲರ ಪರವಾಗಿ ಆಡಿದನು. ಜೀವಕರವಾದ ರೋಟಿಯ ಪ್ರಸಂಗದ ಸುತ್ತಾನ ಫಟನೆಯು ಯಾದನ ಯೇಸುವಿನ ತಿರಸ್ಯುಲಿನುವಿಕೆಯಲ್ಲ ಪ್ರಮುಖ ಅಂದಾಗಿದೆ ಎಂದು ನಮ್ಮ ವೇದಭಾಗವು ನೂಡಿಸುವುದಾಗಿದೆ (ಯೋಹಾನ 6:64, 70, 71).⁴¹ ಈ ಸಮಯದಲ್ಲಿ ಯಾದನು, ಇತರರು ಮಾಡಿದಂತೆ ಭೌತಿಕವಾಗಿ ಹೊರಗೆ ಬಂದಿರಾಲ್ಲ, ಆದರೆ ಅತನ ಹೃದಯವು ಬಲು ನಮಯ ಕರೆನೊಡನೆ ಇರದೇ ಇರುವುದಾಗಿತ್ತು. ಕ್ರಿಸ್ತನು ಲೋಕದ ರಾಜ್ಯವನ್ನು ಅದಕ್ಕೆ ಜೊತೆಯಾದ ಲಾಭಗಳನ್ನು ಸಿರಾಕಲಸಿದಾಗ ಸಿರಾಶೆಯು ಅತನ ಆತ್ಮದಲ್ಲಿ ಮಡುಗಟ್ಟಿತ್ತು⁴² (ಯೋಹಾನ 6:15). ಜಾಕ್ರಿಥತ್ಯಾಸನ್ನು ನ್ನಾಷಿಸುವುದಕ್ಕೆ ನಾಧ್ಯವೇ ಇಲ್ಲ ಎಂಬ ಯೇಸುವಿನ ಮಾತ್ರಗಳು ಗುಂಪನ್ನು ಹಿಂಡಿಸಿದೆ ಜದುಲಸಿದಾಗ ಅಪನಂಜಕೆ ಅತನಿಂಜಿ ತಂಜಿತಿಂತಿಪುರುದಾಗಿತ್ತು! ಒಂದು ಗುಂಪಾಗಿರುವ, ಹಸ್ತಿರಿಗೆ ಜನರು, ಈ ಪರಿಣ್ಯಾಯಿಲ್ಲ ಹಾನಾಗಲು ಬೇಕಾದ ಅಂತರಗಳನ್ನು ಮಾತ್ರ ಹಡೆದರು: ಆದರೆ ಯಾದನು ಗಣಸೀಯವಾಗಿ ಬಿಷಯವಾದನು.

ಮುತ್ತಾಯ

ಅಪೋಶ್ವಲರಿಗಾಗಿ ಅಲ್ಲಿಂದ ಪರಿಣ್ಯಾಯ ಇದೆ (ಸೋಳಿಲ ಮತ್ತಾಯ 16:13), ಆದರೆ ಯೇಸುವನ್ನು ಹಿಂಬಾಲನುತ್ತೇವೆಂದು ಪ್ರತಿಪಾದಿಸುವವರಿಗಾಗಿ ದೊಡ್ಡ ಪರಿಣಾಮವನ್ನು ಉಂಟುಮಾಡುವ ಪರಿಣ್ಯಾಯಾಗಿ ಇನ್ನೊಂದು ನಮಯ ಇದೆ ಅದನ್ನು ನಾವು ಅಧ್ಯೇಸಿಕೊಂಡಿದ್ದೇವೆಯೇ ಅಥವಾ ಇಲ್ಲವೋ, ನೀನು ಮತ್ತು ನಾನು ಅದೇ ಪರಿಣ್ಯಾಗೆ ಇನ್ನೂ ಬಿಷಯವಾಗಿದ್ದೇವೆ:

1. ನನ್ನ ಅವಶ್ಯಕತೆಗಳಾಗಿ ಆತನು ಜಿಂತನುತ್ತಾನೆ ಎಂದು ನಾನು ನಂಬುತ್ತೇನೋ ಅಥವಾ ಸಮಸ್ಯೆಗಳ ಬಂದಾಗ ನಾವು ಕರ್ತವ್ಯಗೊಳಿಸುತ್ತೇನೋ ಮತ್ತು ಗ್ರಾಹಿಗಳನ್ನು ತ್ವರಿಸೋ?
2. ಆತನು ನನ್ನನ್ನು ರಚಿಸುತ್ತಾನೆ ಎಂದು ನಾನು ನಂಬುತ್ತೇನೋ, ಅಥವಾ ನನ್ನ ಜೀವಿತದಲ್ಲಿ ಸಮಸ್ಯೆಯು ಬಂದಾಗ ಭಯದಲ್ಲ ವಿಷಯಾನ್ತರಾಗಿರುತ್ತೇಯಾ?
3. ನನಗಾಗಿ ಜೀವನ್ನು ತೊಡುವವನು ಎಂದು ನಾನು ನಂಬುತ್ತೇನೋ? ಹಾಗೆ ನಾನು ಮಾಡಿದ್ದಾರೆ.

ನೆನಪಿಡಿಲಿ: ಯಾವನು ಹಾನಾಗುವವು ಅಂತರ್ಜಾತಿನ್ನು ಗಳಿಸಿದ್ದಾನೋ ಅವನೇ ನಂಜಕೆಯನ್ನು ನಿಜವಾದ ನಂಜಕೆಯನ್ನು ಹೊಂದಿದ್ದಾನೆ.

ಪೂರ್ವಿಕಿ

ಈ ಹಾರ್ಟಕ್‌ಗ್ರಾಂಟ್‌ನಲ್ಲಿ ಪ್ರಸಂಗಕ್‌ಗ್ರಾಂಟ್ ನನ್ನ ಆಯ್ದುಯೋಡನೆ ನಾನು ಹೊಲ್ರಾಡಿದೆನು. ಅದ್ದುತ್ತರಾದ ಉಂಟಮಾಡಿದ್ದರ ಮೇಲನ ಪ್ರಸಂಗ ಮತ್ತು ಜೀವಕರ ವಾದ ರೊಣ್ಣಯ ಮೇಲನ ಬೋಧನೆ ಇವೆರಡನ್ನು ಸಿದ್ಧಪಡಿಸಲು ನಾನು ಬಯಸಿದ್ದೇನು. ಹೇಗೂ. ಪ್ರತಿಯೊಂದು ಹಾರ್ಟಕ್‌ನು ಎರಡು ಪ್ರಸಂಗವನ್ನು ಮಾಡುವ ಅಭಾವನವನ್ನು ಮಾಡಿಕೊಳ್ಳಬೇಕಾದ್ದಲಿಂದ ಹಾಗೆ ನನಗೆ ಮಾಡಲಾಗಲ್ಲ. ಜೀವಕರವಾದ ರೊಣ್ಣಯ ವೇದಭಾಗದ ಮೇಲೆ ನನಗೆ ಒಲವಿತ್ತು ಯಾಕೆಂದರೆ ಸಾಮಾನ್ಯವಾಗಿ ಇದು ವಿದ್ಯಾರ್ಥಿಗಳಿಗೆ ಕಡಿಮೆ ಪರಿಷಯಿಬಿರುವುದು ಆಗಿರುವುದಾಗಿದೆ, ಆದರೆ ನಾನು ಬದು ನಾಬಿರ ಜನಲಗೆ ಉಂಟಮಾಡಿಸಿದ್ದರಲ್ಲಿಯೇ ಉಳಿದುಕೊಂಡೆ ಯಾಕೆಂದರೆ ಆದಿ ಕೈನ್ತಲಿಗೆ ಇದು ಬಲು ಮಹತ್ವ ವಾದದಾಗಿತ್ತು. ಮತ್ತು ಇಂದಿನ ಕೈನ್ತಲಿಗೂ ತಾಡಾ ಬಲು ಜನಸ್ತಿಯವಾದುದ್ದು ಆಗಿದೆ.⁴³ ಈ ಘಟನೆಯ ಮೇಲನ ನನ್ನ ವಿವರಿಸುವ ಲೀಡಿಯ ಈ ಹಾರದಲ್ಲಿ ಬರುವುದಾಗಿದೆ.

ಜೀವಕರವಾದ ರೊಣ್ಣಯ ಪ್ರಸಂಗವನ್ನು ನಾನು ಸಿದ್ಧಪಡಿಸಿಕೊಂಡಿದ್ದೇ ಆದರೆ, ನನ್ನ ತಲುಪುಳಿಕೆಯು “ತಪ್ಪುಕಾರಣಗಳಾಗಿ ದೇವರನ್ನು ಎದುರುಸೋಣಲುವುದು” ಎಂದಾಗುತ್ತಿತ್ತು. ಯೇಣು ಒದಗಿಸಿಲಾಯ ಅತ್ಯುಂತ ಅತಿಳಿವಾದಗಳಿಂತ ಹೆಚ್ಚಾಗಿ ಆತನು ಒದಗಿಸುವಂತಹ ಮೂಲತಹವಾಗಿ ಭಾಾತಿಕ ಲಾಭಗಳಲ್ಲ ಆಸಕ್ತಿಯಾದುವಂತಹ ಹಿಂಬಾಲಕಲಿಂದ ನುತ್ತುಪರೆ ಯಿಲ್ಲಿಷ್ಟಿದ್ದೆನು. ನಮ್ಮ ಬಗೆಗೆ ವಿನು?

ನಿಜವಾಗಿಯೂ, ಈ ಹಾರವು ಬೋಧಿಸುವ ಪ್ರಸಂಗದ ವೇದಭಾಗದ ಜೋತೆ ಸಿಡಿಯುವ ಅಧ್ಯಯನಿಂದ ತಂಜದೆ. ನಾನು ಇತರಲಗೆ ನಹಾಯ ಮಾಡುವದಕ್ಕಾಗಿ ಬದು ಸಾಬಿರ ಜನಲಿಗೆ ಉಂಟಮಾಡಿಸಿದ ಕಢೆಯನ್ನು ಬೋಧಿಸಲಿಂದು ಬಳಸಿದೆನು. “ಗುಂಹಿಗೆ ಉಣಬಡಿಸುವದು” ಎಂಬುದರದ ಮೇಲನ ನುವಾರ್ತೆಕರ ಅವಶ್ಯಕತೆಗಾಗಿ ಪ್ರಸಂಗಕ್‌ಗ್ರಾಂಟ್ ಇದು ಎರವಲು ಹಡೆದ್ದಾಗಿದೆ: (1) ಯೇಣುವಿಗೆ ಜನರ ಗುಂಹಿನ ಭಾಾತಿಕ ಅವಶ್ಯಕತೆಯ ಬಗೆಗೆ ಕಾಳಜಿಯಾದ ಹಾಗೆ ನಾವೂ ತಾಡಾ ಅತ್ಯುಂತ ವಿಷಯದಲ್ಲ ಕಾಳಜಿಯುಳ್ಳಪರಾಗಿರಬೇಕು. (2) ಜನರ ಗುಂಹಿಗೆ ಅತ್ಯುಂತವಾಗಿ ಉಣಬಡಿಸುವುದಕ್ಕಾಗಿ, ನಮ್ಮ ಸ್ವಂತ ನಂತರನ್ನುಲದ ಖಾತಿಗಿಂತ ಖೀಲಿದ್ದರ ಕಡೆಗೆ ನಾವು ನೂರಿಡಬೇಕು ಮತ್ತು ತರನಿ ಮೇಲೆ ಆತಮೆಕ್ಕಾಳುಪುದನ್ನು ತಾಯಿಬೇಕು. (3) ಅತ್ಯುಂತ ಹೋಣಿಕೆಯು ತರನಿಂದ (ದೇವರ ವಾಕ್ಯದಿಂದ) ಬರುವುದಾಗಿದೆ. ನಮ್ಮ ಜವಾಬ್ದಾರಿಯು ಇದನ್ನು ಉತ್ಪತ್ತಿ ಮಾಡುವುದಿಲ್ಲ, ಆದರೆ ಅಷ್ಟುಸ್ತಲರು ಮಾಡಿದ ಹಾಗೆ ಅದನ್ನು ಹಂಜಿಕೊಳ್ಳುವುದಾಗಿದೆ.

ಯೇಣು ಸಿಳಿನ ಮೇಲೆ ನಡೆದಿಂದ ಮತ್ತು ಜರಗಾಜಿಯನ್ನು ಸಿಳಿಸಿದ್ದ ಈ ಕರ್ತವ್ಯಗಳನ್ನು ಪರಿಗಣಿಸಿಲಿ: ಈ ಘಟನೆಯ ಮೇಲನ ಪ್ರಸಂಗದ ಶಿಳ್ಫಿಕೆಯು “ತ್ವಿನ್ತನು ದಾರದಲ್ಲ

ಕಾಳಿವಾಗ್” ಎಂದಿರಬಹುದು. ನಾಧ್ಯವೇಸಿನುವ ಮುಖ್ಯ ಸಂಗತಿಗಳು: (1) ನೀವು ಕರ್ತವೀನಿಗೆ ವಿಧೇಯರಾದಾಗಲೂ ಜರುಗಾಜಯ ಬರುಪುದಾಗಿದೆ. (2) ಜರುಗಾಜಯ ನಿನ್ನ ಜೀವಿತ ದಲ್ಲಿ ಬಂದಾಗ ಯೇನು ಎಜ್ಜರಪ್ಪಣಿವನಾಗಿರುತ್ತಾನೆ. (3) ಜರುಗಾಜಯ ಬಂದಾಗ, ನಿನ್ನ ಬಲ ಹೀನತೆಯ ಕಡೆಗೆ ನೋಡಿ ಆತನ ಬಲದ ಮೇಲೆ ಆತಮೈ. (4) ಆತನು ಜರುಗಾಜಯನ್ನು ಶಾಂತಮಾಡುವವನು ಎಂದು ನಂಬು. (5) ಜರುಗಾಜಯ ಅನಿಲೀ ಕ್ಷಿತಿವಾಗಿ ಬಂದಾಗ ಜರುಗಾಜಯ ಜೊತೆ ಅನೆಚೇತ್ತಿತವಾದ ಆಭಿವಾಂದಗಳೂ ಬರುತ್ತವೆ (ಯೋಹಾನ 6:21).

ಪ್ರಸಂಗಗಳ ಮೇಲೆ ಹೇಳಿದ ಕಥೆಯ ಭಾಗವಾಗಿ ನಹ ಬೋಧಿಸಲ್ಪಟ್ಟಿಃ: ಹೇಳುತ್ತನು ನೀಲನ ಮೇಲೆ ನಡೆದಿದ್ದು (ಮತ್ತು ಅದರಲ್ಲ ಮುಖಗಿಂದು) ಯೇನುಬಿನ ಜಿವಿತದ ಗಾಜ ಮತ್ತು ಜರುಗಾಜಯ ಹೊರತಾಗಿಯೂ ಕೂಡ ನೋಡಿಪುನ್ನು ಒತ್ತಿಹೇಳಿಪುದಾಗಿದೆ.

ಯೋಹಾನ ರೆಜ್ಞನ ಜೀವಕರವಾದ ರೋಣಿಯ ಮೇಲನ ಯೇನುಬಿನ ಬೋಧನೆಯ ಇತರ ಅಂಶಪು ಪ್ರಸಂಗಗಳ ನಾಧ್ಯತೆಯನ್ನು ಹೊಂದಿದೆ. ಉದಾಹರಣೆಗೆ, ಜೀವಕರವಾದ ರೋಣಿಯ ಕಥೆಯ ಒಂದೇ ವೇದಭಾಗವು “ನಾವು ಯಾರ ಬಜಿಗೆ ಹೋಗೋಣಂ?” (ಪಜನ 6:1) ಎಂಬ ಅಧಿಕೃತವಾದ ಪ್ರಸಂಗಕ್ಕೆನ್ನರ್ವ ಸ್ವಿರಿನಂತೆ ಕಾಯ್ದಂತಾಡುಪುದಾಗಿದೆ. ಜಗತ್ತಿನ ಸಮಸ್ಯೆಗಳಿಗೆ ಆತನೊಬ್ಬನ್ ಮೂಲಕವೇ ಯೋಗ್ಯವಾದದ್ದನ್ನು ಮಾಡಲು ನಾಧ್ಯವಾದ ಅಯ್ಯಿಯು ಎಂದು ಅವರು ಅಲ್ತಕೊಳ್ಳುವ ತನಕ ಮತ್ತು ಅವರ ಆಗ್ನೇಯಗಳ ಗೊಳಿಸ್ತರೆ ಒಂದೇ ಸಿಲಿಕೆ ಯೇನುವೇ ಎಂದು ಗಂಭೀರವಾಗಿ ಪರಿಗಣಿಸುವಣ ಕೆಲವರು ಸಿರಾಕಲಿಸುವರಾಗಿದ್ದಾರೆ.

ಆಗ್ನಿ, ಜನರ ಗುಂಪಿನ ಮನದಲ್ಲ ಅರಣ್ಯದಲ್ಲ ಮನ್ನಪನ್ನು ಹಡೆದಿದ್ದು ಇದ್ದುದಲಂದ, ಯೇನು ಜೀವಕರವಾದ ರೋಣಿಯನ್ನು ಇದರೊಡನೆ ವ್ಯಾಪ್ತಾನವಾಡಿದನು. ಆ ವ್ಯಾಪ್ತಾನಪನ್ನು ತೋಲಿಸುವ ಜಾಟನ್ನು ನೀನು ಸಿದ್ಧಪಡಿಸಲು ಬಯಸಿದಲ್ಲ, ಬೋಧನಾ ಬಾಹ್ಯರೇಖೆಯಾಗಿ ಯಾವದು ಉಪಯೋಗಿಸಲ್ಪಡುವದು. ನಿನ್ನ ಯೋಜನೆಗಳಿಗೆ ಜೀವನಕೊಡಲು ಕೆಳಗೆ ಸರಳವಾದ ಜಾಟ್ ಇದೆ.

ಉಪಾಧಿಗಳು

¹ ಈ ಪ್ರಸ್ತುತದಲ್ಲಿ ಮುಂದೆ ಸಿಕ್ಕುಪ “ನೀನು ನಂಬುವಿಯಾ?” ಹಾರದ ಹೀಲಿಕೆಯನ್ನು ಪ್ರಸಃ ಓದಿಲಿ. ² ಯೇನು ಯಾಕೆ ಹೊರಬುಕೊಳಿದನು ಎಂಬುದನ್ನು ನೀನು ಪ್ರಸಾದತ್ವನಬಹುದು (ಬೋಧನ ಹಾರದ ಭಾಗವನ್ನು ಪ್ರಸಃ ಓದಿಲಿ). ³ ಈ ಘಟನೆಯ ಬಿಂಬಿಯ ಹೆಚ್ಚಿನ ಪರಿಪೂರ್ವಕ ಈ ಘಟನೆಯ ಮಹತ್ವಪನ್ನು ನೀನು ಒತ್ತಿಹೇಳಬಿಯನಬಹುದು. (ಕ್ರೈಸ್ತ ಜೀವನ ಜಲತ್ವ ಪ್ರಸ್ತುತದಲ್ಲಿ ಮುಂದೆ ಸಿಕ್ಕುಪ “ಜನಲೀಗೆ ನಿಜಪಾರಿಯೂ ನಹಾಯಿಪು ಅವಶ್ಯವಾದಾಗ” ಎಂಬ ಹೀಲಿಕೆಯನ್ನು ನೋಡಿಲಿ.) ⁴ ಬಿಳಿಜ್ಞಾನಪು ನಂಜಕೆಯನ್ನು ಉಳಿಸಲು ಅವಶ್ಯವಾದ ಒಂದು ಭಾಗವಾಗಿರುವದಲಂದ ನಾನು “ಬಿಳಿಜ್ಞಾನ” ಎಂಬ ಹದವನ್ನು ಉಪಶಿಷ್ಟಿಕೆಯಾಗಿ ಬಳಸುತ್ತೇದ್ದೇನೆ. ⁵ ಇದರ ಸಲಯಾದ ಹೀಳಿಕೆಯ ವೇದಭಾಗದಲ್ಲಿ ಕಾಳಿದ್ವಾಗ್ನಾರ್ಥ, ಯೇನು ತನ್ನ ಅಭ್ಯಾಸನಲ್ಲಿಗೆ ಕೊಡುತ್ತಿರುವ ಪರಿಳುಕ್ಕಿಂತ ಪ್ರತಿರೂಪವಾಗಿ ಈ ಪ್ರಶ್ನೆಯನ್ನು ಮತ್ತು ಇರುಪ್ಪಣಿಗಳನ್ನು ನಾನು ಉಹ ಶಿಳ್ಷಿಕೆಯಾಗಿ ಬಳಸುತ್ತೇದ್ದೇನೆ. ⁶ ಇದು ನಾಜಿತವಾಗಿದೆ. ಅವರು ಏನಾದರೂ ಆಹಾರವನ್ನು ತಂದಿದ್ದಾದರೆ, ತಮ್ಮಿಲ್ಲ ಏನೇನು ಇದೆ ಎಂದು ಯೇನುಬಿಗೆ ಹೇಳುವಾಗ ಅವರು ಅದರ ಪಟ್ಟಿಯನ್ನು ಅವರು ಬಿಂಬಿತವಾಗಿಯೂ ಕೊಡುತ್ತಿದ್ದರು. ವಾಸ್ತವವಾಗಿ ಅವರಲ್ಲ ಏನೂ ಇರಲ್ಲ ಎಂಬುದು ಹೇಳಲಿದನ ಕ್ಷೇತ್ರಪನ್ನು ತುರಾಗಿ ಅವರ ಜಡುಬಿಕೆಯ ನೂಜಿನಿಯ ಇದಾಗಿರಬಹುದು. ಅವರು ಬಹುಶಃ ಹೆಚ್ಚಿರದ ಪಟ್ಟಣಿದಿಂದ ಅಹಾರವನ್ನು ಕೊಂಡುಕೊಳ್ಳುವ ಯೋಜನೆಯನ್ನು ಮಾಡಿರಬಹುದು (ನೋಡಿಲ ಯೋಹಾನ 4:8). ⁷ ಅವರ ಅನಂತರ್ಧತೆಯ ನಮ್ಮ ಕರೆಯಲ್ಲ ಒತ್ತಿ ಹೇಳಿಪುದಾಗಿದೆ. ಓದಿಲ ಮಾತ್ರ 6:42. ⁸ ರೋಣಿ ಮತ್ತು ಬೀನಿನ ಅಳತೆಯ ಬಗೆಗೆ, ಮುಂದಿನ ಪ್ರಸಂಗವನ್ನು ನೂಡಿಸಿಲ. ⁹ ಇದೆಂದು U.S.ನಲ್ಲಿ

బళకేయాను త్రియవ పదచాగిద. హోపలుగళళ్ల లఱప మాడుచవరిగాగి అవు త్యుత్తరాగుచ తనక అవర తప్పీయన్న ఆకారదింద తుంబత్తు ఇయపుదే ఆగిదే. జనరు త్యుత్తరాగుచ తనక తమ్మి తప్పీయల్ల ఆకారదింద “త్యుత్తరా గువ” తనక తిన్నుపుదన్న అనేక నువాతాద చిపరజేగటు ఒక్కి కేంపుదాగియపుదలంద నాను ఈ పదపన్న బళసిద్దేనే. ¹⁰ యోఇకాన 6:26 అవర లుక్కపచన్న జ్ఞానికలనుపుదాగిదే.

“యోఇయింక త్వాదిగశ్ను దేలపు ఎజ్జుసుపను ఎంబ ఆతన హేళకేయ త్యుత్కుచాగి జనర మనదళ ఇత్తు (ధియోహ పదేళకాండ 18:15). మయిదినద యేణువిన తునంగపు జనరు ఆతనన్న యోఇగే హోఅనుత్తిద్దారే ఎంబుదన్న నుజినుపుదాగితు (నోఇదిల యోఇకాన 6:31, 32, 49, 58). ¹² యేణువిన నేవెయి కోనెయి క్రీరదళ్ల, కీస్తను యెరునలేబుగే బిజయోఇపదింద తుపేళపన్న మాడిదాగ ఇదక్కే నమూనచాద కుఠాలపు జనర గుంపినల్ల మనమాడిత (నోఇ మత్తాయ 21:1-11, 14-17; మాక్స 11:1-11; లక్ష 19:29-44; యోఇకాన 12:12-19). ¹³ యేణు కీలపథాలయాద అరననల్ల ఎంబ అంశపు ఆతను తస్త తండెయ కంగే ఏలకేంగప తనక ఇత్తు, కేంగా, యేణు తస్తన్న “యొహద్యర అరనసు” ఎందు గురుతిసికొండిద్దలంద (మత్తాయ 27:11). హండికర ఆ హేళకేయ సిలరచాగి ఇయపుదన్న నావు కాబిబుదాగిదే. ¹⁴ ఆతను అవలగే బెట్టద/కషేనౌబుగే కోలగలు హేళదను (మాక్స 6:45; యోఇకాన 6:17). (ఈ బెట్టిదపు కషేనౌబున క్రీరిబిట్టు, బముశ అదర లుహనగర ఆగిరబము.) యేణు తస్త శిష్యరన్న యాకే ఆజే కట్టలిసిదను ఎందు నమగే కేంటల్లట్టిల్ల. బముశః తస్త అఖ్యియన్న అవర ఒప్పికొట్టిసి జోకే జనర గుంపు నప అల్ల హోలగబేంచింద ఆతను బయిసిరబముదు. అవరు జనర గుంపిన తస్త మాగాదశనద ఇఖ్యేయిల్లపువదన్న ఆతను బయిసినద అరబముద. ఏనేం ఆగఱ, అవరూ నప రాజ్యిద బగ్గెగ శ్వాపంజిక తస్తక్షలోగిజ జోకే హోలరాడుక్కిద్దరు. ¹⁵ గుంపినల్ల కలపు నామాన్న నెరేహారెయల్ ఇయపుదాగిద్దరు (యోఇకాన 6:22), ఆదరే అవరన్న అల్లంద జులనువ మూలక అవర ఉప్పేచవన్న తణ్ణగాగిసిదను. ¹⁶ ఇదు నుజినల్లట్టు. డుజినాగి ఇయపుదక్కే ఆతనిగ అనేక కారణాలు ఇద్దపు. ఆతన అశ్చోన్తులంద కాగు గుంపినింద ఇదక్కే జోకేయాగి నామాన్న తస్తాఖణుయపు ఆ నందభాదల్ల ఆతన అశ్చోన్తులంద చుక్కు గుంపినింద తుదశినల్లట్టిద్ద. తస్త సహేలదర (దాయాదియ) నాళ్లనికనాద యోఇకాను చురణక్కాగి గోళాడువ అవకాశపు ఆతనిగ అన్ను సిస్తిరాల్ల. ¹⁷ ఆ తుదేళదళ్ల బెట్టప్పోందిత్తు (యోఇకాన 6:3). జనర గుంపిగే బోధినల్చిందు యేణు బముశః బెట్టద బిదియల్ కూతిరబముదు మత్తు జనలిగే ఆకారపన్న కోడలు బయిలు తుదేళక్కే ఇషదు బందిరబముదు. ¹⁸ NASBయల్ల “మారు అథవా నాల్లు ఘ్యోల్” ఎందిదే (యోఇకాన 6:19) KJVయల్ల “బిదు మత్తు ఇష్టత్తు అథవా మావత్తు భలాంగు” ఎందిదే. గ్రిసనల్ల ఇష్టత్తేదు అథవా మావత్తు ఎందిదే. ఇదు బమువజనపాగిద్ద, రోమాన అతజేయంతే నుమారు 607 అడి ఎందాగిదే. ¹⁹ నంతరదళ్ల ఈ తుస్తక్షదళ్ల సిక్కుప “ఇదు యారు” ఎంబ హాదరదళ్లన గరలాయ నముద్దద బగ్గిన జజేయన్న ఓది. ²⁰ అవరు కేలనాల “నంజియల్” “కెత్లాదాగా” హోరణిరబముదు (నోఇదిల యోఇకాన 6:16, 17). ఆదరే అదు శ్వాపికాలద 3.00 మత్తు 6.00 మధ్యద సమయచాదంభ “నాల్నసేయ జావదతనక” యేణు అవరింగే బందిరాల్ల (మత్తాయ 14:25; మాక్స 6:48).

²¹ యేణు ఇయగాయిన్న కశకినల్ల, ఆదరే నమ్మ జీవితదళ్లన తుపియిందు చిపత్సులపు ఆతనల్లన నమ్మ నంజకేయ పల్లెక్కే ఆగిదే. ²² నంతరదళ్ల ఈ తుస్తక్షదళ్ల సిక్కుప “ఇదు యారు” ఎంబ హాదవన్న అఖ్యసిసిల. ²³ మాక్సన చిపరజేయు కేంటవంంతే. “ఆతను అవరన్న దాఱ హోలగబేందిద్దను” (మాక్స 6:48; KJV నప నోఇదిల). అవరు భయ జిల్లపుదన్న తప్పినలు మత్తు అదు బందు తుక్షబణవాగబముబేందు ఆతను “అవరన్న దాఱ హోలగ యోఇజనెయన్న హోందిద్దను” ఎందు కేలపు నుజినువపరాగిద్దారే. జనేళ్లందు చిపరజేయు, కేంగా, “యేణు అవలగేంస్టర్” హోలగుత్తిద్దను ఎందు నుజినుపుదాగిదే (మత్తాయ 14:25; యోఇకాన 6:19). గ్రిష హదగిజ భాణాంతరపు మాక్స రెరల్ “కాదు హోలగ” ఎంబుదన్న “బిదియల్” ఎంబ భాణాంతర మాడివే మత్తు బముశః

അദർ അഥ് അദേ അഗിദെ. ²⁴ആത്മൻ ഭക്തവിന്ദു യാകെ അവരു യോജസിദ്ധര്യ എന്ദു നമ്മൾ കേശപ്പള്ളി; അദർ ആ ദിനഗംഗലു ജനർ മനദളു, ആ അധികാനകർണ്ണിന്റെ ഇടപ്പ് എബ്ബാദസ്സു നെന്നഫിറി. ²⁵കു ഘടനീനിഗം കു ബിജാരഗം യോഖാന 6:21രലു “തത്ക്ഷേണ” ദളു കാണ്ടിക്കേംതാംപുന്നി അഗിദെ. ²⁶നാംഥജനക്കാരി, ഗാലായ നമ്മുപ്പു “നീനേജരോ കേരെ” എന്ദു കർത്താലുപ്പള്ളിതു (ലാക് 5:1) യാകേംദരെ ആ ക്ഷേണതു അഴക്കേയിംഡലേ. ²⁷യോജനിബിനി ബജ്ഞിയസ്സു ബൈജനിനിം മുച്ചുപ്പുദര ബന്നീ കു പുന്നതക്കു മുംബേ സിക്കുപ് “നിനു നംബുവേയാ?” എബ്ബ ഹാതപ്പസ്സു നോടി. ²⁸പിബേലിയുദ ക്ഷേണു ദംജേയു മേഖലയിംതെ ദോബിയു അദു അഗിതു, നാബിക്കരു ആ ഗുംബസ്സു നോടിരബഹുദു മുത്തു ജനരസ്സു അവരു ബയിസിദളു ജിഡുവ മുലക കണവന്നു മാടിക്കൊജുപ് ആശയിംഡ അവരു സ്തുജദളിയേ സിജ്ലിസിരബഹുദു. ഇതുംജീനീ, ആ ഗുംബിനണ്ണലുവ വരുവ കാലുടിഗൈയിംഡ കപ്പേനോബിനീ പ്രയാണ ബീജസിദ്ധു, അദർ കപ്പേനോബിനീ കിംഡക്കേ നാവേയലു ഉയ്യുവുദു തൃയാണിദ നർജ്ജാദ മാനോഡാഗിതു, ²⁹ബിഉയലു സ്തുജു കു ത്രീജു പ്രനംഗദ വജനെ ജങ്ങീനീ തെയോജുപ്പുദാഗിദെ. യോജനു മുത്തു അക്കൻ പ്രീക്കരു മുച്ചുമുഹന്നിസ്സു അംതരു ബദലാജേയു ഭാഷാംതെരുദേഡനേ നർജ്ജേക്കുതാദ വജനന്നിക്കു കോഡുവദു അവശ്യവാഗിദെ. ³⁰കു ഹാരദളു കു കിംഡ സിക്കുപ് യോഖാന 6:14ര മേഖല പാശ്വേയസ്സു പ്രനരാ പരോളൈസില.

³¹യോഖാന 4:15രലുന നമ്മായുടെ സ്തീയു ജിസ്സുക്കുഡെനെ ഇദസ്സു കേണലൈസില. യോഖാന 4രലുന സ്തീയേഡനെ യോജനിബിനി ജങ്ങീയു മുത്തു യോഖാന രെരലുന പ്രനംഗിലു കാബുതേവേ. യോഖാന 4രലു സ്തീജു നിലന രജക്കലാംകർപ്പന്നു ബജ്സിദനു യാകേംദരെ നിരു ആ സ്തീയു മനദളു ഇതു, മുത്തു യോഖാന രെരലു അക്കൻ രോജ്യയു രജക്കലാംകർപ്പനു ബജ്സിദനു യാകേംദരെ ഗുംഗീനീ അഗ്രവാദദു ആകാരവാഗിതു, മുഖ്യ നംഗതിഗം ഇജ്ഞു അവേ അഗിദെ. കേന്ദ്രോ യോഖാന രെരലു ബിജാഭനേയു പരന്നുരദളു കോനേയാദഗ, യോഖാന 4രലുന ബിജാഭനേയു സ്തീജുപിയു ഫലാംശവന്നു കോംഡി. ³²വജന 48 മുത്തു, 51സ്സു നോടി. ഇന്നുംഡു “നാനേ അഗിഡ്ദേണ്” എബ്ബ കേശക്കേയു 8:12, 58; 10:11; 11:25; 14:6; മുത്തു, 15:1രലു കേശപ്പള്ളി. ³³യോജനു പ്രീക്കു നംബുവുദരു അവശ്യക്കേയസ്സു പ്രീക്കു കേജീന മാതുഗംഗലു ഒപ്പു കേശ ദനു (നോടി 6:40, 47); അദർ, പ്രതിയേംഡു വജനവന്നു പരലജ്ജിനലു ക്രനാഗർലീ കേശ ദംകേ സ്തുജു അവകാശ കോഡുപ്പിലു. ³⁴J. W. McGarvey and Philip Y. Pendleton, *The Fourfold Gospel or A Harmony of the Four Gospels* (Cincinnati: Standard Publishing Co., 1914), 385. ³⁵David Smith, *The Days of His Flesh: The Earthly Life of Our Lord and Saviour Jesus Christ*, 8th ed. (London: Hodder and Stoughton, 1910), 241 (emphasis his); quoted in Robert Duncan Culver, *The Life of Christ* (Grand Rapids, Mich.: Baker Book House, 1976), 147n. ³⁶കേശാലക്കരവരു രേഖാ മുത്തു ദ്രാക്കുരന്പു അക്കു സക യോജനിബിനി ദേജു മുത്തു രക്കവാറി കലവരേതുവാനുവദു എന്ദു പ്രതികാടിനുവദക്കുറുതു മുംജേ തമ്മു മാനോജു നമ്മാഥിസിക്കൊജുലു ബജ്സുവ പരലജ്ജേദഗംഗലു ഇദു ഒംദാഗിദെ. ക്രീജു ക്രനെ ഭോജനവന്നു സിംഗിലിസിദാഗ, കേന്ദ്രോ, അക്കൻ അദര നെന്നീഗാഗിനു ലാച എബ്ബുദസ്സു അക്കൻ സ്തുപ്പുപ്പിഡെനു (ലാക് 22:19; 1 കോലംഥ 11:24, 25). ക്രനെ ബിജാഭനു സിംഗിലിജുപു അഭ്യൂതിസുവാഗ, അദു നമ്മു സരചിഗംഗലു നംതരദളു ജങ്ങുതാഗിദെ (മുത്തുയ 26:26-29; മാരക് 14:22-25; ലാക് 22:19, 20; 1 കോലംഥ 11:23-26). ³⁷യോജായ 54:13; യീരബിം യ 31:33, 34സ്സു കുഡി. ³⁸Johnny Ramsey, “Eat My Flesh; Drink My Blood,” *Gospel Minutes* (27 July 1979): 3. ³⁹യോഖാനനു വിചരക്കേയു കു നംഗതിയിംഡ, “നിജ ശിശ്യരു” എബ്ബന്ദളു മാത്ര അക്കൻ “ശിശ്യരു” എബ്ബ പദവന്നു ബജ്സിദനു. ⁴⁰മേഖലിനിം കേശക്കേ ലാജദേശു അശോന്ത്രവു യോദന അവനംജകേയു ബന്നീ തിജയുദ ഇടിലു (നോടി 13:21, 22).

⁴¹യോദനു ഒംദുരുദളു ഗാഥാദുവാദവനു. കേലവരു അവസിനാഗി ബലു ഗാഥാവാദ ബജ്ജുവന്നു (“അക്കൻ അരംഭദളു സ്തോനനാഗിദുനു” എന്ദു കേശവിംഡ) ഹജ്ജുതുരു. ഇന്നിതരു ക്രനെവന്നു മാരുവ ദബ്ജു കുചുക്കുന്നുത്വാദനു എന്ദു കോളിനലു പ്രയ്ക്കുപുതുരു. യോദന ബന്നീനു കേജീന ജങ്ങീഗാഗി (അക്കൻ വിനു മാടിദനു മുത്തു യാകെ അദസ്സു മാടിദനു) കു

ಸರಣಿಯ ನಂತರದ ಹಾಡಲ್ಲ ಸಿಕ್ಕಪ್ರಾಧಾಗಿದೆ. ⁴²ಯಾದನು ಹಣದಲ್ಲಿಯೇ ಮುಳಗಿಹೊಳ್ಳುವು (ಯೋಹಾನ 12:6). ⁴³“ಜನಲಿಗೆ ಸಿಜಾದ ಸಹಾಯ ಬೇಕಾದಾಗ” ಎಂಬುದನ್ನು ಅನುಸರಿಸುವ ಕಾಗೆ ತುನಂತರ ಮೇಲನ ಬಿಂಬಿಸಿಲ.

ಜೀವಕರಾಡ ಹೊಟ್ಟಿ (ಯೋಹಾನ 6:27-58)

ಮುಷ್ಟೆ	ಜೀವಕರಾಡ ಹೊಟ್ಟಿ
ದೇವಲಂದ (ವಜನಗಳ 31, 32)	ದೇವಲಂದ (ವಜನಗಳ 32, 58)
ನಾಶವಾಗುವಂಥದ್ದು (ವಜನ 27)	ನಹಿಸಿಕೊಳ್ಳುವಂತದ್ದು (ವಜನ 27)
ಘೈಕಿಕವಾದದ್ದು (ರೋಟ್ಟಿ)	ಅಷ್ಟಿಕವಾದದ್ದು (ಯೇಣು: ವಜನಗಳ 35, 48, 51)
ತಿಂದವರು ತಿರುಗಿ ಹಸಿದರು (ನೂಜಿತವಾದುದ್ದು)	ತಿಂದವರು ತೃಪ್ತಿರಾದರು (ವಜನ 35).
ತಿಂದವರು ಕ್ರಮೀಣವಾಗಿ ಮರಣಿಸುತ್ತಿದ್ದರು (ವಜನಗಳ 49, 58)	ತಿಂದವರು ಜೀವಿಸಿದರು (ವಜನಗಳ 33, 40, 47, 50, 51, 58)
ತಿನ್ನುವ ಮೂಲಕ ಯೋಗ್ಯವಾದದ್ದಾಯಿತು (ವಜನ 31)	ನರಜರೆಯ ಮೂಲಕ ಯೋಗ್ಯವಾದದ್ದು (ವಜನಗಳ 29, 35, 36, 40, 47)